

CIN: L85110KA1993PLC013875

# 319/1 - 329, Golden Point, 2nd Floor, Off Queens Road Cross, Behind Jain Hospital, Vasanth Nagar, Bengaluru - 560 001, Karnataka, INDIA | Tel: 91-80-25594145 / 25594146 | E-mail: info@ovobelfoods.com

URL: http://www.ovobelfoods.com

29 May 2025

To Bombay Stock Exchange Limited Phiroze Jeejeebhoy Towers, Dalal Street, Mumbai- 400 001, Maharashtra, India.

Dear Sir/Madam,

Sub: Newspaper Advertisement — Regulation 47 of SEBI (Listing Obligations and Disclosure Requirements) Regulations. 2015 ("SEBI Listing Regulations")

Ref: BSE Scrip Code: 530741

Pursuant to the provisions of Regulation 47 of the SEBI (Listing Obligations & Disclosure Requirements) Regulations, 2015, please find enclosed copies of the newspaper publication made in one English national daily (Financial Express) and one regional language daily, Kannada (Hosadigantha) in their editions dated 29th May, 2025 pertaining to the Audited Financial Results of the Company for the 4th Quarter and year ended March 31, 2025, declared on 27 May 2025.

This is for your kind information and record.

For Ovobel Foods Limited

SHARAD M

S

Digitally signed by SHARAD M S Date: 2025.05.29 15:49:32 +05'30'

Mysore Satish Sharad Managing Director DIN: 08987445

Place: Bengaluru

Encl.: as stated above

FINANCIAL EXPRESS

## JMG CORPORATION LIMITED

Regd. Office: 574, 2nd Floor, Main Road, Chirag Delhi, New Delhi-110017 Phone: 011-41834411/41834111, Fax: 011-41834112

Website: www.jmg-corp.in, E-mail: info@jmg-corp.in, CIN: L31104DL1989PLC362504 STATEMENT OF AUDITED STANDALONE FINANCIAL RESULTS FOR THE QUARTER & YEAR ENDED MARCH 31, 2025 (Rs. in Lakh)

		Standalone							
Particulars		Quarter Ended 31.03.2025 (Audited)	Quarter Ended 31.12.2024 (Unaudited)	Quarter Ended 31.03.2024 (Audited)	Year Ended 31.03.2025 (Audited)	Year Ended 31.03.2024 (Audited)			
1	Total Income from operations	69.97	12.00	17.46	90.18	61.54			
2	Net Profit/(Loss) for the period before tax	59.85	(18.74)	7.26	8.45	16.78			
3	Net Profit/(Loss) for the period after tax	59.85	(18.74)	7.26	8.45	16.78			
3	Total Comprehensive Income for the period [Comprising Profit/(Loss) for the period (after tax) and Other Comprehensive Income (after tax)]	59.91	(18.74)	7.29	8.51	16.80			
4	Equity paid up share capital	578.95	578.95	578.95	578.95	578.95			
5	Other Equity as at balance sheet date 31.03.2024	- E	(*8)		141.04	132.53			
6	Earnings per share (Quarterly not annualised):		N.			. 3			
	Basic (₹)	0.26	(0,08)	0.03	0.04	0.07			
	Diluted (₹)	0.26	(0.08)	0.03	0.04	0.07			

- The above audited standalone results were reviewed and recommended by the Audit Committee & approved by the Board of Directors at their respective meetings held on 28th May, 2024. The statutory auditors have expressed an unmodified audit opinion on these standalone financial results.
- The above is an extract of the detailed format of Standalone Financial Results for the Year and guarter ended March 31, 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited Financial Results are available on the Stock Exchange websites, www.bseindia.com and on the company website www.jmg-corp.in.

For and on behalf of Board of Directors of JMG Corporation Limited

Place: New Delhi Date: 28th May 2025 Atul Kumar Mishra Managing Director

# OVOBEL FOODS LIMITED

CIN - L85110KA1993PLC013875

Registered Office: 319/1 - 329, Golden Point, 2nd Floor, Off Queens Road Cross, Behind Jain Hospital, Vasanth Nagar, Bengaluru 560001, Karnataka, India. Tel: 080-25594145/25594147, Fax 080-25594147, E Mail ID: info@ovobelfoods.com, Website: www.ovobelfoods.com

Audited Financial Results for the 4th quarter ended and Financial Year ended 31st March 2025 (See regulation 47(1)(b) of the SEBI (LODR) Regulations, 2015)

					Inupees in Laidis	
SI. No	Particulars	Three months ended 31.03.2025	Three months ended 31.03.2024	Year ended 31.03.2025	Year ended 31.03.2024 (Previous Year	
		Audited	Audited	Audited	Audited	
1	Total Income from Operations	4,786.59	2,887.58	18,858.69	17,461.91	
2	Net Profit / (Loss) for the period (before Tax, Exceptional and/or Extraordinaryitems#)	802.59	-237.90	1,238.62	2,387.70	
3	Net Profit / (Loss) for the period before tax (after Exceptional and/or Extraordinary items#)	802.59	-237.90	1,238.62	2,387.70	
4	Net Profit / (Loss) for the period after tax (after Exceptional and/or Extraordinary items#)	584.86	-178.62	905.63	1,788.79	
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	570.80	-196.65	894.85	1,771.83	
6	Paid up Equity Share Capital (Face Value of Rs.10 per share)	950.08	950.08	950.08	950.08	
7	Reserves (excluding Revaluation Reserve) as shown in the Audited Balance Sheet of the previous year	7,602.10	6,710.07	7,602.10	6,710.07	
8	Earnings Per Share (of Rs. 10/- each) (for continuing and discontinued operations) -					
	1. Basic	6.16	1.88	9.53	18.83	
	2. Diluted	6.16	1.88	9.53	18.83	

Financial results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the 4th Quarter and Financial year ending 31st March 2025. Financial Results are available on the websites of the Stock Exchange(s) and the companies website b) The impact on net profit / loss, total comprehensive income or any other relevant financial item(s) due to

change(s) in accounting policies shall be disclosed by means of a footnote. c) # - Exceptional and/or Extraordinary items adjusted in the Statement of Profit and Loss in accordance with Ind-

AS Rules / AS Rules, whichever is applicable.

Place : Bangalore Date: 27.05.2025



For Ovobel Foods Limited Sd/-Prakriti Sarvouy Company Secretary

#### #ICICI PRUDENTIAL" MUTUAL FUND

ICICI Prudential Asset Management Company Limited

Corporate Identity Number: U99999DL1993PLC054135

Registered Office: 12th Floor, Narain Manzil, 23, Barakhamba Road, New Delhi - 110 001. Corporate Office: ONE BKC, A - Wing, 13th Floor, Bandra-Kurla Complex, Bandra (East), Mumbai - 400 051; Tel.: +91 22 2652 5000, Fax: +91 22 2652 8100, Website: www.icicipruamc.com, Email id: enquiry@icicipruamc.com

Central Service Office: 2<sup>nd</sup> Floor, Block B-2, Nirlon Knowledge Park, Western Express Highway, Goregaon (E), Mumbai - 400 063. Tel.: 022 2685 2000 Fax: 022 26868313

Notice to the Investors/Unit holders of ICICI Prudential Balanced Advantage Fund and ICICI Prudential Equity & Debt Fund (the Schemes)

Notice is hereby given that ICICI Prudential Trust Limited, Trustee to ICICI Prudential Mutual Fund has approved the following distribution under Income Distribution cum capital withdrawal option (IDCW option) of the Schemes, subject to availability of

distributable surplus on the record date i.e. on June 2, 2025\*: Name of the Schemes/Plans **Ouantum of IDCW** NAV as on

(₹ per unit) (Face value of ₹ 10/- each)\$#	May 27, 2025 (₹ Per unit)		
ge Fund			
0.07	21.96		
0.07	26.15		
d			
0.16	43.31		
0.16	68.96		
	of ₹ 10/- each) <sup>\$#</sup> lige Fund  0.07  0.07  d  0.16		

- \$ The distribution will be subject to the availability of distributable surplus and may be lower depending upon the extent of distributable surplus available on the record date under the IDCW option of the Schemes.
- # Subject to deduction of applicable statutory levy, if any
- or the immediately following Business Day, if that day is a Non Business Day.

The distribution with respect to IDCW will be done to all the unit holders/beneficial owners whose names appear in the register of unit holders/Statement of beneficial owners maintained by the Depositories, as applicable under the IDCW option of the Schemes, at the close of business hours on the record date.

It should be noted that pursuant to payment of IDCW, the NAV of the IDCW option of the Schemes would fall to the extent of payout and statutory levy (if applicable).

For ICICI Prudential Asset Management Company Limited

Date: May 28, 2025

Place: Mumbai

**Authorised Signatory** 

No. 009/05/2025

To know more, call 1800 222 999/1800 200 6666 or visit www.icicipruamc.com

Investors are requested to periodically review and update their KYC details along with

their mobile number and email id.

To increase awareness about Mutual Funds, we regularly conduct Investor Awareness Programs across the country. To know more about it, please visit https://www.icicipruamc.com or visit AMFI's website https://www.amfiindia.com

Mutual Fund investments are subject to market risks, read all scheme related documents carefully.



# SHRIRAM PROPERTIES LIMITED

Corporate Identity Number (CIN): L72200TN2000PLC044560 Registered Office:Lakshmi Neela Rite Choice Chamber New No 9, Bazullah Road, T Nagar, Chennai – 600017. Corporate Office: Shriram House, No. 31, T. Chowdaiah Road, Sadashiva Nagar, Bengaluru – 560080

Tel. Ph.: +91-080-40229999 | Fax +91-80-41236222 | Email ID: cs.spl@shriramproperties.com | Website:www.shriramproperties.com

The Audited Standalone and Consolidated Financial Results of Shriram Properties Limited ("the Company") along with the Report of the Statutory Auditors of the Company for the guarter and the year ended March 31, 2025 have been reviewed by the Audit Committee and approved by Board of Directors of the Company at their Meeting held on Tuesday, May 27, 2025, in terms

AUDITED STANDALONE AND CONSOLIDATED FINANCIAL RESULTS

FOR THE QUARTER AND THE YEAR ENDED MARCH 31, 2025

The aforementioned financial results along with the Audit Report of the Statutory Auditors thereon are available on the website of BSE Limited (BSE) (www.bseindia.com), National Stock Exchange of India Limited (NSE) (www.nseindia.com) and on website of the Company at https://www.shriramproperties.com/financials. The same can also be accessed by scanning the QR code as provided below;

of Regulation 33 of SEBI (Listing Obligations and Disclosure Requirements) Regulations, 2015.

Place: Bengaluru Date: May 27, 2025 For and behalf of the Board of Directors of Shriram Properties Limited Sd/-

> Murali M **Chairman & Managing Director** DIN: 00030096

nuvama

# **Nuvama Wealth and Investment Limited**

Corporate Identity Number: U65100MH2008PLC425999 Regd. Off: 801-804, Wing A Building No 3, Inspire BKC, G Block Bandra Kurla Complex, Bandra East, Mumbai 400051. Tel: 022 6620 3030 | Website: www.nuvamawealth.com

Financial Results for the quarter and year ended March 31, 2025

	(₹ in Million, except per share da							
			Quarter ended	Year ended				
	Particulars	March 31, 2025 (Audited)	December 31, 2024 (Unaudited)	March 31, 2024 (Audited)	March 31, 2025 (Audited)	March 31, 2024 (Audited)		
1	Total income from operations	4,820.31	4,090.29	4,135.42	16,836.97	14,810.12		
2	Net Profit for the period (before Tax, Exceptional and / or Extraordinary items)	896.94	614,67	503.63	2,555.49	2,384.34		
3	Net Profit for the period before Tax (after Exceptional and / or Extraordinary items)	896.94	614.67	503.63	2,555.49	2,384.34		
4	Net Profit for the period after Tax (after Exceptional and / or Extraordinary items)	668.22	459.59	374.12	1,903.84	1,776.99		
5	Total Comprehensive Income for the period [Comprising Profit for the period (after tax) and Other Comprehensive Income (after tax)]	653.95	459.59	375.04	1,885.29	1,778.24		
6	Paid-up equity share capital (Face Value of ₹ 10/- Per Share)	4,304.54	4,304.54	4,304.54	4,304.54	4,304.54		
7	Reserves (excluding Revaluation Reserves)	4,139.82	3,483.32	4,311.73	4,139.82	4,311.73		
В	Securities premium account	599.70	599.70	599.70	599.70	599.70		
9	Net worth!	8,444.36	7,787.86	8,616.27	8,444.36	8,616.27		
10	Paid-up Debt Capital / Outstanding Debt	28,547,01	29,941.41	29,617.49	28,547.01	29,617,49		
11	Outstanding Redeemable Preference Shares	NA	NA.	NA.	NA NA	NA		
12	Debt Equity Ratio <sup>2</sup>	3.38	3.84	3.44	3.38	3.44		
13	Earnings Per Share (₹) (Face Value of ₹ 10/- each) - Basic (Refer note 5) - Diluted (Refer note 5)	1.55 1.55	1.07	0.87 0.87	4.42 4.42	4.13 4.13		
14	Capital Redemption Reserve	NA	NA	NA.	NA.	NA		
15	Debenture Redemption Reserve	90.94	132.93	132.93	90.94	132.93		
16	Debt Service Coverage Ratio (DSCR) <sup>3</sup>	0.06	0.05	0.04	0.17	0.15		
17	Interest Service Coverage Ratio (ISCR) <sup>4</sup>	2.22	1.79	1.74	1:87	1.94		

Net worth = Equity share capital + Other Equity

Debt-equity Ratio = Total Debt (Debt securities + Borrowings (other than debt securities)) / Net worth Debt Service Coverage Ratio = (Profit before tax and Finance cost excluding IND AS 116 impact) / (Finance cost excluding IND AS 116

Interest Service Coverage Ratio = (Profit before tax and Finance cost excluding IND AS 116 impact) / (Finance cost excluding IND AS 116 impact)

1. The above is an extract of the detailed format of the quarter and year ended March 31,2025 financial results filed with the Stock Exchange in accordance with Regulation 52 of the SEBI (Listing Obligations and Disclosure Requirements) Regulations, 2015 as amended (the 'Listing Regulations, 2015') and the Indian Accounting Standards specified under section 133 of the Companies Act, 2013 read with the Companies (Indian Accounting Standards) Rules, 2015 as amended and the relevant provision of the Companies Act, 2013, as applicable. The full format of the financial results are available on the website of the Stock exchange (www.bseindia.com) and the Company's website (www.nuvarnawealth.com).

2. For the other line items referred in regulation 52(4) of the LODR Regulations, pertinent disclosures have been made to the Stock Exchange (BSE) and on the Company's Website and can be accessed on the URL (www.nuvamawealth.com).

3. The above financial results of the Company are reviewed and recommended by the Audit Committee and have been approved by the Board of Directors at their respective meetings held on May 27, 2025.

4. The above financial results of the Company for the quarter and year ended March 31, 2025 have been subjected to audit by the Statutory Auditors of the Company and the auditors have issued an unmodified opinion.

Earnings per share for the quarters ended are not annualised.

Mumbai, May 27, 2025

6. Previous periods/ year figures have been regrouped/ re-classified wherever necessary in line with the financial results for the quarter and year ended March 31, 2025. The impact, if any, are not material to the financial results.

For and on behalf of the Board of Directors

Rahul Jain Managing Director & Chief Executive Officer DIN: 00387505

Quarter anded

CIN: L65993WB1970PLC027781

Regd. Office: 27B Camac Street (8th Floor), Kolkata - 700016 Ph.No. (033) 2287-9359/9360, Fax No. (033) 2287-2047 Email: unitedcreditttd@gmail.com, Website: www.unitedcreditttd.com

UNITED CREDIT LIMITED

EXTRACT OF AUDITED FINANCIAL RESULTS FOR THE QUARTER AND YEAR ENDED MARCH 31, 2025

l. o.	Particulars	Quarter ended 31/83/2825 Audited	Year ended 31/03/2025 Audited	Quarter ended 31/83/2024 Audited	
1	Total income from operations	80.64	343.60	95.90	
2	Net Profit/(Loss) for the period (before Tax, Exceptional and/or Extraordinary items)	(0.61)	130.14	50.68	
3	Net Profit /(Loss) for the period before tax (after Exceptional and/or Extraordinary items)	(0.61)	130.14	50.68	
4	Net Profit/(Loss) for the period after tax (after Exceptional and/or Extraordinary items)	4.91	101.39	41,67	
5	Total Comprehensive Income for the period [comprising Profit/(Loss) for the period (after tax) and other comprehensive Income (after tax)]	2.84	99.32	42.34	
ì	Equity Share Capital	549.30	549.30	549.30	
7	Reserves (excluding Revaluation Reserve) as shown in the Audited Balance Sheet of the previous year		2,448.61		
3	Earnings Per Share (of Rs.10/- each) (for continuing and discontinued operations) -  (i) Basic	0.09	1,90	0.78	
	(ii) Diluted	0.09	1.90	0.78	

Stock Exchanges at www.bseindia.com, www.cse-india.com and also on the Company's website at www.unitedcreditltd.com.

Scan the QR Code to download the full Financial Result

33 of the SEBI (Listing Obligations and Disclosure Requirements) regulations 2015.

) The full format of the Audited Financial Results are available on the websites of the

Place : Kolkata

Dated : 28th May, 2025

By ORDER OF THE BOARD (A. K. DABRIWALA) Chairman & Managing Director DIN: 00024498

eMudhra Limited @emudhra

CIN: L72900KA2008PLC060368 Registered Office: eMudhra Digital Campus No. 12-P1-A & 12-P1-B Bangalore IT Park Industrial Area, B K Palaya, North Jala Hobli, Bengaluru – 562149, Karnataka, India **Telephone:** 080 – 48484001

# NOTICE OF 17TH ANNUAL GENERAL MEETING

Website: www.emudhra.com Email: companysecretary@emudhra.com

The Seventeenth Annual General Meeting (AGM) of the Members of eMudhra Limited will be held on Wednesday, June 25, 2025 at 11:00 A.M. IST, through Video Conferencing (VC)/ Other Audio Visual Means (OAVM) without the physical presence of the Members at a common venue in compliance with all the applicable provisions of the Companies Act, 2013 ("the Act") and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with General Circular No. 14/2020 dated April 8, 2020, Circular No. 17/2020 dated April 13, 2020, followed by Circular Nos. 20/2020 dated May 5, 2020, 02/2021 dated January 13, 2021, 21/2021 dated December 14, 2021, 02/2022 dated May 5, 2022, 10/2022 dated December 28, 2022, 09/2023 dated September 25, 2023 and 9/2024 dated September 19. 2024 issued by Ministry of Corporate Affairs (MCA) read with Circular No. SEBI/HO/CFD/CMD2/CIR/P/2021/11 dated January 15, 2021, Circular No. SEBI/HO/DDHS/P/CIR/2022/0063 dated May 13, 2022, Circular No. SEBI/HO/CRD/POD-2/P/CIR/2023/4 dated January 5, 2023, Circular No. SEBI/HO/CFD/CFD-PoD-2/P/CIR/2023/167 dated October 7, 2023 and Circular No. SEBI/HO/CFD/CFD-POD- I 2/P/CIR/2024/133 dated October 3, 2024 issued by the Securities and Exchange Board of India (SEBI) (Collectively referred to as "circulars") to transact the business set out in the Notice calling the AGM. In compliance with the relevant circulars, electronic copies of the Notice of AGM and the

Annual Report for the financial year 2024-25 comprising Financial Statements, Board's Report, Auditor's Reports and other documents required to be attached therewith will be sent by email to all those Members, whose email addresses are registered with the Company or the Depository Participant(s). The Company, in accordance with the Regulation 36(1)(b) of SEBI (Listing Obligations and Disclosure Requirements) Regulations, 2015 is also sending letter to the shareholders who have not registered their email addresses with the Company, providing a direct web link to the Annual Report along with its relevant details. Physical copy of the Notice along with accompanying documents will be sent to those Equity Shareholders who request for the same. The aforesaid documents will also be available on the website of the Company at www.emudhra.com and also on the websites of the Stock Exchanges i.e., BSE Limited and National Stock Exchange of India Limited at www.bseindia.com and www.nseindia.com, respectively. The Notice of AGM will also be available on the website of National Securities Depository Limited ('NSDL') at www.evoting.nsdl.com. Pursuant to the provisions of Section 108 of the Companies Act, 2013 read with Companies (Management and Administration) Rules, 2014 (as amended) and Regulation 44 of SEBI (Listing Obligations & Disclosure Requirements) Regulations, 2015 (as amended) and the MCA and SEBI Circulars, the Company is holding its Annual General Meeting (AGM) through Video Conferencing ('VC')/Other Audio-Visual Means ('OAVM'). For the said purpose the Company has engaged the services of National Securities Depository Limited ('NSDL') for conducting AGM through VC/OAVM. Further, National Securities Depository Limited ('NSDL') has also been engaged for facilitating e-voting to enable the Members to cast their votes electronically using remote e-voting system as well as e-voting during the AGM. The information and instructions for Members attending the AGM through VC/OAVM are explained in Notes to the Notice of AGM. Members attending the AGM through VC/OAVM will be counted for the purpose of ascertaining the guorum under Section 103 of the Act. A person whose name is recorded in the Register of Members or in the Register of

Beneficial Owners maintained by the Depositories as on the cut-off date i.e., Wednesday, June 18, 2025, shall only be entitled to avail the facility of remote e-voting, participation in the AGM through VC/OAVM or e-voting at the AGM. he remote e-voting facility will be available during the following voting period:

Commencement of remote e-voting: 9:00 a.m. on Sunday, June 22, 2025 End of remote e-voting: 5:00 p.m. on Tuesday, June 24, 2025

he remote e-voting will not be allowed beyond the aforesaid date and time and the emote e-voting module shall be forthwith disabled by National Securities Depository Limited ('NSDL') upon expiry of the aforesaid period. The facility for electronic voting system, shall also be made available at the AGM. The Members attending the AGM, who have not casted their votes through remote e-voting and are otherwise not barred from doing so, shall be able to exercise their voting rights at the AGM. The Members who have already casted their votes through remote evoting may attend the meeting but shall not be entitled to cast their votes again at the

To enable participation in the remote e-voting process by those shareholders, to whom the Notice of AGM could not be dispatched, the Company has made appropriate arrangements with National Securities Depository Limited ('NSDL') for registration of email addresses in terms of the relevant circulars. Shareholders holding shares in dematerialized mode, are requested to register their email addresses and mobile numbers with their relevant depositories through their depository participants. In case of any queries, you may refer the Frequently Asked Questions (FAQs) for

Shareholders and e-voting user manual for Shareholders available at the download section of www.evoting.nsdl.com or call on.: 022 - 4886 7000 or send a request to Falguni Chakraborty at evoting@nsdl.com

Opartor ended

By the Order of the Board of Directors of eMudhra LIMITED

Place : Bengaluru

Date: May 29, 2025

**Executive Chairman** (DIN: 00640646)

Reg. Office Add: T-11, 3RD FLOOR, GRAND PLAZA, PALTAN BAZAR, G. S. ROAD, GUWAHATI - 781 008, ASSAM.

AMINES & PLASTICIZERS LIMITED

Corp. Office Add: 'D' Building, Shivsagar Estate, 6th Floor, Dr. Annie Besant Road, Worli, Mumbai - 400 018. CIN: L24229AS1973PLC001446 [lemail: cs@amines.com]] website: https://www.amines.com]] Tel. 022 62211000] Fax: 022 24938162 Extract of the Audited (Standalone and Consolidated) Financial Results for the Quarter and Year ended 31st March, 2025 Standalone Consolidated

(Rs. in Lakhs except EPS)

Year ended

PARTICULARS	Quarter ended		rear ended		Quarter ended			rear ended		
	31-Mar-25	31-Dec-24 Unaudited	31-Mar-24 Audited	31-Mar-25 Audited	31-Mar-24 Audited	31-Mar-25 Audited	31-Dec-24 Unaudited	31-Mar-24	31-Mar-25 Audited	31-Mar-24 Audited
	Audited							Audited		
Total Income from operations Net Profit for the period (before Tax, Exceptional and /or	16,397.41	18,989.99	17,718.77	65,659.87	64,739.47	16,598.99	19,100.93	17,746.87	66,196.23	64,970.82
Extraordinary items)	1,734.87	1,261.35	1,746.16	5,378.37	5,307.97	1,716.62	1,320.05	1,749.05	5,489.37	5,360.5
Net Profit for the period before tax (after Exceptional and for Extraordinary items)	1,734.87	1,261.35	1,746.16	5,378.37	5,307.97	1,716.62	1,320.05	1,749.05	5,489.37	5,360.5
Net Profit for the period after tax (after Exceptional	4 000 00	200000	4 804 50	2 222 22	0.000.00		22222	2 001 40		
and/or Extraordinary items) Total Comprehensive Income for the period [Comprising Profit for the	1,298.88	916.95	1,291.58	3,989.15	3,930.29	1,280.63	975.65	1,294,47	4,100.15	3,982.8
period (after tax) and Other Comprehensive Income (after tax)]	1,277.24	915.20	1,319.62	3,962.26	3,935.52	1,324.29	972.07	1,324.55	4,141.46	3,999.3
Equity Share Capital (Paid-up)	1,100.40	1,100.40	1,100.40	1,100.40	1,100.40	1,100.40	1,100.40	1,100.40	1,100.40	1,100.4
Reserves (excluding Revaluation Reserve) as shown in the Audited Balance Sheet of the previous year Earnings Per Share (Rs. 2/- each) (for continuing and				24,365.10	20,687.73				24,766.15	20,909.5
discontinued operations) - a)Basic	2.36	1.67	2.35	7.25	7.14	2.33	1.77	2.35	7.45	7.2
b)Diluted	2.36	1.67	2.35	7.25	7.14	2.33	1.77	2.35	7.45	7.2

Place: Mumbai

Date: May 27, 2025

The above is the extract of the detailed format of the Audited Standalone and Consolidated financial results for the Quarter and Year ended 31st March, 2025 ("Results") filed with the Stock Exchanges under Regulation 33 of SEBI (Listing Obligation and Disclosure Requirements) Regulations, 2015. The full format of above extract of the Audited Financial Results, together with the Statutory Audit Report issued by the Statutory Auditors are available on the websites of the Stock Exchanges(s) i.e. www.bseindia.com and www.nseindia.com and being made available at Company's website at https://www.amines.com/financial-result.html. The above Results have been reviewed by the Audit Committee and thereafter approved by the Board of Directors at their respective meetings held on 27th May, 2025.

The figures for the quarter ended 31st March, 2025 are the balancing figures between the audited figures in respect of the year ended 31st March, 2025 and the published unaudited figures for the nine months ended 31st December 2024, which were subject to a limited review by the statutory auditors. The Board of Directors have recommended a dividend @25% i.e.Rs. 0.50/- per Equity Share of Rs. 2/- each, which is subject to the approval of the equity shareholders at the ensuing Annual General Meeting

The detailed Audited Financial Results can be accessed by scanning the QR code given herewith.

For AMINES & PLASTICIZERS LIMITED Hemant Kumar Ruia Chairman & Managing Director DIN: 00029410



epaper.financialexpress.com

**BENGALURU** 

ಕಹಾಮ ಸಂಕೀರ್ಣ ಡಾ: ಎಂ. ಹೆಚ್. ಮರೀಗೌಡ ರಸ್ತೆ ಬೆಂಗಳೂರು-560 029 ಘೋನ್: 25536567/26096832/910/922 ಫ್ಯಾಕ್ಸ್: 080-25536105 ಇ–ಮೇಲ್: purchase@kmf.coop

ಸಂ. ಕಹಾಮ/ಖರೀದಿ/CPC/ಇ-ಷೊಕ್./ಟೆಂಡರ್-790/2025 ದಿನಾಂಕ: 28.05.2025

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಮೋರ್ಟಲ್ ಅಡಿಯಲ್ಲಿ ಅಲ್ಪಾವಧಿ ಟೆಂಡರ್ ಪ್ರಕಟಣೆ

ಕರ್ನಾಟಕ ಹಾಲು ಮಹಾಮಂಡಳ ಬೆಂಗಳೂರು ಈ ಕೆಳಗೆ ತಿಳಿಸಿದ ಸಾಮಗ್ರಿಯ ಸರಬರಾಜಿಗಾಗಿ ಅರೆವಾರ್ಷಿಕ ಅವಧಿಗೆ ಅರ್ಹ ಟೆಂಡರ್ದಾರರಿಂದ ಟೆಂಡರ್ನು ಆಹಾನಿಸಲಾಗಿದೆ

S		Description	Unit	Tender Qty	EMD Amount in Rs.						
1		HDPE milk pouch crates	No	100000	2,81,000/-						

ಇ–ಪ್ರೊಕ್ಕೂರ್ಮೆಂಟ್ https://kppp.karnataka.gov.in ಮೂಲಕ ಟೆಂಡರ್ ಅನ್ನು ದಿನಾಂಕ 06.06.2025 ರಂದು 03.00 ಗಂಟೆಯ ಒಳಗೆ ಸಲ್ಲಿಸಬಹುದಾಗಿದೆ. ಇನ್ಸಿತರ ವಿವರಗಳನ್ನು ಟೆಂಡರ್ದಾಖಲಾತಿಯಲ್ಲಿ ನೋಡಬಹುದು.

> ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಪರವಾಗಿ ಸಹಿ/- ನಿರ್ದೇಶಕರು (ಖರೀದಿ)

#### ಹೆಸರು ಬದಲಾವಣೆ ರಸೆ. ನಂ. 246 ರಲಿ ವಾಸವಾಗಿರುವ ಮುದರಂಗಾ ತ್ತ ವರ ಮಗನಾದ ಸುಮಾರು 42 ವರ್ಷ ವಯಸ್ಸುಳ **ಲಿಂಗರಾಜ್** ಮತ್ತು ಲಿಂಗರಾಜ್ ರವರ ರ್ನಪತ್ರಿಯಾದ ಸುಮಾರು 34 ವರ್ಷ ವಯಸ್ಸು ಶ್ರೀ**ಮತಿ ವರ್ಷಿಣಿ ಆರ್** ಆದ ನಾವುಗಳು ಈ ಮೂಲಕ ಈ ಕೆಳಕಂಡಂತೆ. ಪಮಾಣೀಕರಿಸುವುದೇನೆಂದರೆ ನಮ ಮಗನ ಎಲ್ಲಾ ದಾಖಲಾತಿಗಳಲ್ಲಿ ನಮ್ಮ ಮಗನ ಹೆಸರನ್ನು **ದೈವಿಕ್** ಇಂದ **ದೈವಿಕ್ ಶ್ಯಾಮ್** ಎಂದು ಬದಲಾಯಿಸುತ್ತಿದ್ದೇವೆಂದು ದಿನಾಂಕ 29/1/2025

## CHANGE OF NAME

ರಂದು ಆರ್. ಎಸ್. ವಿಜಯ್ ರವರ ಸಮಕ್ಷಮದಲ್ಲಿ

KAVITHA PRAMOD W/c VISHNUPRAMOD SHRIRAN RONURKAR, aged 43 years, residing at NO 167, DEVIKRUPA OIL MILL ROAD KSEC LAYOUT, LINGARAJAPURAM, ST THOMAS TOWN, BANGALORE-560084 do hereby declare that I have changed m name from KAVITHA S to KAVITHA PRAMOD, henceforth, and I shall be known and called as KAVITHA PRAMOD for all purposes, vide affidavit dated 27th MAY 2025, sworn before Advocate and Notary R VISHWANATH at Bangalore.

IN THE COURT OF HON'BLE 1 Add CIVIL IN THE COURT OF HON BIE 1 AND CIVIL
JUDGE (JR.DN) 8. J.M.F.C AT MALUR.
C.M.C No.102/2025.

Petitioners: 1. Smt Manjamma D/o Late
Muniyappa, R. Aged about-40 years, 2. Smt
Ashwathamma D/o Late Muniyappa, R.

Aged about 38 years, **3. Smt Pushpa** W/o late Srinivas, Aged about-40 years, All are R/o Kavalugiriyanahalli Village, Tekal Hobli, Malur Taluk.

V/s Respondent : 1. The Thasildar, Malur Taluk, Malur. PUBLIC NOTICE

Whereas the petitioners have filed the above petition for obtaining the death certificate of Muniyappa. R S/o Late Ramaiah, who died on: 09.03.2025 at-

Ramaian, who died on: 09.03.2025 at-Lakshmisagara Village, Tekal Hobli, Malur Taluk, against the respondents, Hence anyone who has objection to the petition are here by appear in this court in person or by a pleader duly instructed and able to answer all material question relating to the petition on: 26.06.2025 at 11-00 AM to object any claim. Given under my hand & seal of the court on this 23rd May 2025.

By order of the Court,

SHIRESTHEDAR, Principal Civil Judge & JMFC at Malur.
Sri C.M. Nagesh, B.A.L Ll.B., Advocate,
Muniswamy Building, Near Court,
Malur-563130. Place:Malur. Date:03.04.25

ಕ್ರಯ ಪತ್ರ ಕಳೆದಿದೆ

ದಿನಾಂಕ 14 -05 -2012 ರಂದು ತಿಪಟೂರು ತಾಲೂಕು

ಕಸಬಾ ಹೋಬಳಿಯ ಮಾರನಗೆರೆ ಗಾಮದ ಸವೇ

ನಂಬರ್ 253/2ಬಿ ಜಮೀನಿನ ಖಾತಾ ನಂಬರ

364 ನಿವೇಶನ ಸಂಖೆ, 18 ಅನ್ನು ಶೀಮತಿ ಮಂಜುಳಾ

ಮಾದಿಹಳ್ಳಿ ಗ್ರಾಮ ಕಸಬಾ ಹೋಬಳಿ ತಿಪಟೂರು

ತಾಲ್ಲೂಕು ಮೊಬೈಲ್ ನಂಬರ್ 9880190426 ರವರು

ಮಾರನಗೆರೆ ಗ್ರಾಮದ ತೋಟದ ಮನೆಯ ಸಿದ್ದರಾಮಯ

ಅವರಿಂದ ನೋಂದಣಿ ಸಂಖೆ : TPT-1-00619-2012-13

ಆಗಿ ಸಿಡಿ ನಂಬರ್ TPTD79 (1ನೇ ಮಸಕದ ದಸಾವೇಜ್)

ನಲ್ಲಿ ತಿಪಟೂರು ಹಿರಿಯ ಉಪ ನೋಂದಣಾಧಿಕಾರಿಗಳ

ಚೇರಿಯಲಿ ದಿನಾಂಕ ದಿನಾಂಕ 14 -05 -2012 ರಂದ

ನೋಂದಣಿ ಆಗಿರುತ್ತದೆ. ಸದರಿ ಮೂಲ ಕ್ರಯ ಪತ್ರ

ದಿನಾಂಕ 02–04– 2025 ರಂದು ಮಾದಿಹಳ್ಳಿ ಗ್ರಾಮದಲ್ಲಿ

ಅಕಸಾತಾಗಿ ಕಳೆದು ಹೋಗಿರುತದೆ. ಈ ಸಂಬಂಧ ಸದರಿ

ನುಂಜುಳಾ ರವರು ತಿಪಟೂರು ಗಾಮಾಂತರ ಠಾಣೆಯಲಿ

GSC NO: PO1111250600159/2025 ರಲ್ಲಿ ದೂರು

ಸದರಿ ಮೂಲ ಕ್ರೆಯ ಪತ್ರ ಯಾರಿಗಾದರೂ ಸಿಕ್ಕಿದಳ್ಳ

ಈ ಕೆಳಕಂಡ ವಿಳಾಸಕ್ಕೆ ಆಗಲಿ ಹೊಲೀಸ್ ಠಾಣೆಗಾಗಲ

ನಿವೇಶನವನ್ನು **ಶ್ರೀ ಎಚ್.ಎನ್. ನಟರಾಜು ಬಿನ್** 

**ನಂಜಾಮರಿ**ಯವರು ಕ್ರಯಕ್ಕೆ ಕೊಂಡುಕೊಳ್ಳುವವರಿದ್ದು

ಯಾರಿಂದಾದರೂ ತಕರಾರುಗಳು ಇದ್ದಲ್ಲಿ 15 ದಿನಗಳ ಒಳಗಾಗಿ ಈ ವಿಳಾಸಕ್ಷೆ ತಿಳಿಸಲು ಕೋರಲಾಗಿದೆ. ತಪ್ಪಿದಲ್ಲಿ

ಯಾರೂ ಸಹ ಸ್ವತ್ತಿನಲ್ಲಿ ಯಾವುದೇ ರೀತಿಯ ಹಕ್ಕು ಭುವುದಿಲ್ಲವೆಂದು ಈ ಮೂಲಕ ತಿಳಿಸಿದೆ.

ಎಸ್. ಸೋಮಸುಂದರ್, ವಕೀಲರು,

IN THE COURT OF THE HON'BLE SPECIAL

SUB-JUDGE NO.1. SALEM (MOTOR

ACCIDENTS CLAIMS TRIBUNAL)

HASTHAMPATTY, SALEM-636 007

M.C.O.P.No.2249 / 2019

M/s. Universal Sompo General Insurance Co.Ltd., Unit-40, 4th Floor, Sangam Complex, 127, Andheri kurla road, Andheri East,

127, Andheri kurla road, Andheri East, Mumbai-400 059. ... PETITIONER/2nd RESPONDENT -V/s-

Pandit Sidaing Marathe, S/o. Sidaling, H.No.103, Lakshmi Halli, Kuthiraimani Belgavi District, Karnataka State- 590 001. ... RESPONDENT/1st RESPONDENT

NOTICE

Take notice that the above named petitioner has filed a petition for REVENUE RECOVERY under 174 of MV Act against you before this

Honourable Court. If you have got any objection, you may either directly or through

an advocate appear before this Honourable Court on 13-06-2025 at 10:00 A.M and file

Jecided ex-party.

M. MATHI

Counsel for Petitioner/ 2nd Respondent
Salem-636 008. Cell-99523 64718

Date:28-05-2025

ಮಾನ್ಯ 23ನೇ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಬೆಂಗಳೂರು

ಕ್ಕಿಮಿನಲ್ ಮಿಸ್. ನಂ.3228/2025

ವರ ನಡುವೆ: 1. ಶ್ರೀ ಸಮೀರ್ ಚಂದ್ರ ಹಲ್ದರ್, ಬಿಕ

ಇವರ ನಡುವ: 1. ಶ್ರೀ ಸಮೀರ್ ಚಂದ್ರ ಹಲ್ ದರ್, ಬಿನ್ ಲೇಟ್ ದಯಾಸ್ ಚಂದ್ರ ಹಲ್ ದರ್, ಪಯಸ್ಸು 55 ವರ್ಷ ವಾಸ: ನಂ.212, 1ನೇ ಅಡ್ಡರಸ್ತೆ, 6ನೇ ಮುಖ್ಯ ಬಿ.ಇ.ಎಂ.ಎಲ್ ಲೇಟೇಟ್, 6ನೇ ಹಂತೆ, ತೂಬರಹಳ್ಳಿ, ಬೆಂಗಳೂರು– 660066, 2. ಶ್ರೀ. ಅಶೀತ್ ಚಂದ್ರ ಹಲ್-ದರ್, ಬಿನ್. ಲೇಟ್ ದಯಾಳ್, ಚಂದ್ರ ಹಲ್-ದರ್,

ಹಲ್ ದರ್, ಬಿನ್. ಲೇಟ್ ದಯಾಳ್, ಚಂದ್ರ ಹಲ್ ದರ್, ವಯಸ್ಸು 60 ವರ್ಷ, ವಾಸ: ನಂ.12, ಶಿರಡಿ ಸಾಯ ದೇವಸ್ಥಾನ ರಸ್, ಮನ್ನು ಕೊಲಾಳ. ಬೆಂಗಳೂರು – 560037. 3. ತ್ರೇ. ಬಿಹ್ಹು ಹಲ್ ದರ್, ಬಿನ್. ಲೇಟ್ ದಯಾಳ್ ಚಿಂಗಳೂರು – ತಿಂಗಳೂರು ಕಿಂದ್ರ ಹಲ್ ದರ್ ವಯಸ್ಸು 57 ವರ್ಷ ವಾಸ: ನಂ.64, ವೆಂಕಟೇಶ್ವರ ಕಾಂಪ್ಲೆಕ್ಸ್ನ ಹೈಸರ್ ಸಿಟಿ. ಕುಂದಲಹಳ್ಳಿ ಗೇಟ್, ಐ.ಟಿ.ಪಿ.ಎಲ್ ಮುಖ್ಯರಸ್ಗೆ ಬೆಂಗಳೂರು – 560037. 4. ಶ್ರೀಮತಿ. ಚಂಹ ಸರ್ಕಾಕರ್, ಬಿನ್. ಲೇಟ್ ದಯಾಳ್ ಚಂದ್ರ ಹಲ್ ದರ್, ವಯಸ್ಸು 71 ವರ್ಷ, ವಾಸ: ನಂ.19ಎ, ಬೈ ಲೇನ್ 6, ಬಹಾಕ್ ಹರ್, ಬಿನೊಂಡನಗರ, ಕಾಂಪುಪ್, ಅಸ್ಥಾಮ್ ಹಿನ್ ಕೋಡ್-781 018. 5. ಶ್ರೀಮತಿ, ನಮಿತ ಸರ್ಕಾರ್, ಬಿನ್. ಬೆಂಗಳೂರು ಚಂದ್ರ ಹಲ್ ದರ್, ವಯಸ್ಸು 70 ವರ್ಷ, ವಾಸ: ನಂ.6, 3ನೇ ಎ ಅಡ್ಡರಸ್ಗೆ ಬಿ.ಇ.ಎಂ.ಎಲ್ ಲೇಟ್ ದಯಾಳ್ ಚಂದ್ರ ಹಲ್ ದರ್, ಪರುಸ್ತು 70 ಕರ್ಣ ಕಂತ್ರ ಹಂತ, ತೂಬರಹಳ್ಳಿ ಬೆಂಗಳೂರು –560066. 6. ಶ್ರೀಮತಿ. ಅಂಜನೆ ಬೆಂಗಳೂರು –560066. 6. ಶ್ರೀಮತಿ. ಅಂಜನೆ

ಬಿ.ಇ.ಎಂ.ಎಲ್ ಲೇಔಟ್, 6ನೇ ಹಂತ, ತೂಬರೆಹಳ್ಳೆ ಪೆಂಗಳೂರು –560066. 6. ಶ್ರೀಮತಿ. ಅಂಜನೆ ಹಲ್ಗೆ ಮನ್ನಲೇಟ್ ದಯಾಳ್ ಚಂದ್ರ ಹಲ್ಗೆದರ್, ಎರ್.ಬ್ರಿಕ್ ದಯಾಳ ಚಂದ್ರ ಹಲ್ಗೆದರ್, ವಯಸ್ಸು 66 ವರ್ಷ, ವಾಸ: ಫಟಾಶಿಲ್ ಮುಖ್ರರಸ್ತೆ, ಗೌಹಾಟ, ಪಿನ್ ಕೋಡ್ – 781 099, ಅಸ್ತಾಮ್, 7. ಶ್ರೀಮತಿ. ಅನಿತ ಮಂಡಲ್, ಬಿನ್.ಲೇಟ್ ದಯಾಳ್ ಚಂದ್ರ ಹಲ್ಗದರ್, ವಯಸ್ಸು 66 ವರ್ಷ, ವಾಸ: ವಿಲ್ ಚರೈಜನಿಯ, ಪಿಐಒ ಸೋಟೆಯ, ಸದ್ ಡಿಸ್ಟ್ರ್ಲ್ ಬಿಸ್ ವರ್ಣ ಕೀಡ್ –784175, ಅಸ್ಸಾಮ್, 8. ಶ್ರೀಮತಿ, ಅವಿವಿತ ಸರ್ಕಕಾರ್, ಬಿನ್.ಲೇಟ್ ದನ್ನಿಗೆ ಆರ್ಡಿಕ್ ಕಾರ್ಡ್ ವಿನ್.ಲೇಟ್ ಕಾರ್ಡ್ ಪರ್ಸ್ ಕಟ್ಟ್ ಕಾರ್ಡ್ ಪರಿಸ್ತ್ ಕಟ್ಟಿ ಕಾರ್ಡ್ ಪರಿಸ್ತ ಕಟ್ಟಿಕ್ ಕಾರ್ಡ್ ಪರಿಸ್ತ ಕಟ್ಟಿಕ್ ಕಾರ್ಡ್ ಪರಿಸ್ತ ಕಟ್ಟಿಕ್ ಕಾರ್ಡ್ ಪರಿಸ್ತ ಕಟ್ಟಿಕ್ ಪರಿಸ್ತ ಕಟ್ಟಿಕ್ ಪರಿಸ್ತ ಕಟ್ಟಿಕ್ ಕಾರ್ಡ್ ಪರಿಸ್ತ ಕಟ್ಟಿಕ್ ಕಾರ್ಡ್ ಪರಿಸ್ಟ್ ಪರಿಸ್ತ ಕಟ್ಟಿಕ್ ಕಾರ್ಡ್ ಪರಿಸ್ತ ಕಟ್ಟಿಕ್ಕ ಕಾರ್ಡ್ ಪರಿಸ್ಟ್ ಕಾರ್ಡ್ ಪರಿಸ್ತ ಕಟ್ಟಿಕ್ಕ ಕಾರ್ಡ್ ಪರಿಸ್ತ ಕಟ್ಟಿಕ್ಕ ಕಾರ್ಡ್ ಪರಿಸ್ತ ಕಾರ್ಡ ಕಾರ್ಡ್ ಪರಿಸ್ತ ಕಾರ್ಡ ಕಾರ್ಡ್ ಪರಿಸ್ತ ಕಾರ್ಡ ಕಾರ್ಡ ಪರಿಸ್ತ ಕಾರ್ಡ್ ಪರಿಸ್ತ ಕಾರ್ಡ್ ಪರಿಸ್ತ ಕಾರ್ಡ್ ಪರಿಸ್ತ ಕಾರ್ಡ್ ಪರಿಸ್ಟ ಕಾರ್ಡ್ ಪರಿಸ್ತ ಕಾರ್ಡ್ ಪರಿಸ್ತ ಕಾರ್ಡ್ ಪರಿಸ್ಟ ಕಾರ್ಡ ಕಾರ್ಡ್ ಪರಿಸ್ಟ ಕಾರ್ಟ್ ಕಾರ್ಡ ಕಾರ್ಡ್ ಪರಿಸ್ಟ ಕಾರ್ಡ ಕಾರ್ಡ್ ಪರಿಸ್ಟ ಕಾರ್ಡ್ ಪರಿಸ್ಟ ಕಾರ್ಡ್ ಕಾರ್ಡ್ ಪ್ರಕ್ಷ ಕಾರ್ಡ್ ಪರಿಸ್ಟ ಕಾರ್ಡ್ ಪರಿಸ್ಟ ಕಾರ್ಡ್ ಪ್ರಕ್ಷ ಕಾರ್ಡ ಕಾರ್ಡ ಕಾರ್ಡ್ ಪ್ರಕ್ ಕಾರ್ಡ್ ಪ್ರಕ್ಷ ಕಾರ್ಡ್ ಪ್ರಕ್ಷ ಕಾರ್ಡ ಕಾರ್ಡ್ ಪ್ರಕ್ ಕಾರ್ಡ್ ಪ್ರಕ್ ಕಾರ್ಡ್ ಪ್ರಕ್ ಕಾರ್ಡ ಕಾರ್ಡ್ ಪ್ರಕ್ ಕಾರ್ಡ್ ಪ್ರಕ್ ಕಾರ್ಡ್ ಪ್ರಕ್ ಕಾರ್ಡ ಕಾರ್ಡ್ ಪ್ರಕ್ ಕಾರ್ಡ್ ಪ್ರಕ್ ಕಾರ್ಡ ಕಾರ್ಡ ಕಾರ್ಡ್ ಪ್ರಕ್ ಕ

ಆಸ್ಪಾಮ್, 8 ತ್ರೀಮತಿ, ಅಮಿತ ಸರ್ಕಾರ್, ಬಿನ್. ಲೇಟ್ ದಯಾಳ್ ಚಂದ್ರ ಹಲ್ಡರ್, ವಯಸ್ಸು 54 ವರ್ಷ. ವಾಸ: ನಂ.ವಿ.ಟಿಸಿ– ದಾಖಿನಿ ಧರ್ಮಕಾಲ್, ಪಿಒ ಧರ್ಮಕಾಲ್, ಸದ್ ಡಿಸ್ಟಿಕ್ –ಮರಗಾನ್, ಪಿನ್ ಕೋಡ್–782412, ಅಸ್ತಾಮ್, 2 ರಿಂದ 8ನೇ ಅರ್ಜಿದಾರರ ಪರವಾಗಿ ಇವರನ್ನು ಪ್ರತಿನಿದಿಸಲಾಗಿದೆ. ಶ್ರೀ.ಸಮೀರ್ ಚಂದ್ರ ಹಲ್ಡರ್, ವಿನ್ ಲೇಟ್ ದಯಾಳ್ ಚಂದ್ರ ಹಲ್ಡರ್, ನೆನೆ ಮುಖ್ಯ ಬಿ. ಇ.ಎಂ.ಎಲ್ ಲೇಔಟ್, 1ನೇ ಹಂತ್ರ ತೂಬರಹಳ್ಳಿ, ಬೆಂಗಳೂರು–560056. ಹಳೆದೇಕಾರರು ಮತ್ತು ಮಾನ್ ಮನ್ನು ಮಾನ್ ಮತ್ತು ಮಾನ್ ಆಯುಕ್ತರು, ಜನನ ಮತ್ತು ಮರಣ್ಯ ಮತ್ತು ಕಾರಣ್ಯ ಕುರುತ್ತಿ ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಕುರುಣ್ಯ ಕುರುತ್ತಿ ಮತ್ತು ಕುರುತ್ತಿ ಕುರುತ್ತಿ ಮತ್ತು ಬೆಂದುಕೆ ಬಿಡುವುದುತ್ತಿದ್ದರು.

ಮತ್ತು: ಮಾನ್ಯ ಆಯುಕ್ತರು, ಜನನ ಮತ್ತು ಮರಣ ನೋಂದಣಾಧಿಕಾರಿ, ಮಹದೇವಪುರ ವಲಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ...ಎದುರುದಾರರು

ಸಾರ್ವಜನಿಕ ಪ್ರಕಟಣೆ

ಸಾರ್ವಜನಿಕ ಪ್ರಕಟಣೆ ಈ ಮೂಲಕ ಸಾರ್ವಜನಿಕರುಗೆ ತಿಳಿಯಪಡಿಸು— ಪುದೇನೆಂದರೆ, ಈ ಮೇಲ್ರಡ I ರಿಂದ ನಿನೇ ಅರ್ಜಿದಾರರ ತಾಯಿಯಾದ ದಿವಂಗತ ಶ್ರೀಮತಿ ರೇಣು ಚಾಲ ಹಲ್ ವರ್ ನೀಣ. ರೇಟ್. ದಯಾಲ್ ಚಂದ್ರಪರ ದಿನಾಂಕ: 27.10.2018 ರಂದು ಬಿ.ಇ.ಎಂ.ಎಲ್ ಲೇಟ್. ದಯಾಲ್ ಚಂದ್ರಪರ ದಿನಾಂಕ: 27.10.2018 ರಂದು ಬಿ.ಇ.ಎಂ.ಎಲ್ ಲೇಟ್. ಮೂಲಕರ್ನು ಬೆಂಗಳೂರು- 560066, ಇಲ್ಲಿ ರಿಧನರಾಗಿರುತ್ತಾರೆ. ಇವರ ಮರಣದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲದ ಸಲುವಾಗಿ ಮೇಲ್ನಂಡ ಅರ್ಜೈ ರಾಖಲೆಗಳು ಇಲ್ಲದ ಸಲುವಾಗಿ ಮೇಲ್ನಂಡ ಆರ್ಜ್ಯಯನ್ನು ಜನನ ಮತ್ತು ಮರಣ ನೋಂದಣೆ ಕಾಯ್ದು 1969 ರಂತ ದೃರ್ಜೀಕರಣ ಪತ್ರವನ್ನು ಪಡೆಯಲು 23ನೇ (ಎ.ಸಿ.ಜೆ.ಎಂ) ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ಅಪ್ ಸಲ್ಪಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಯಾರಾದರೂ ಇದ್ದಲ್ಲಿ ಖುದ್ದಾಗಿ ಆಗಲೀ ಅಥವಾ ತಮ್ಮ ವಕೀಲರ ಮುಖಾಂತರವಾಗಲಿ ದಿನಾಂಕ: 30-06-2025 ರಂದು ಬೆಳಗ್ಗೆ 11.00 ಗಂಚೆಗೆ ಮೇಲ್ನಂಡ

ರಂದು ಬೆಳಗೆ 11.00 ಗಂಟೆಗೆ ಮೇಲ್ಕಂಡ ತ್ಯಾಯಾಲಯದಲ್ಲಿ ಹಾಜರಾಗಕ್ಷದ್ದು, ಇಲ್ಲವಾದಲ್ಲಿ

ನ್ಯಾಯಾಲಯದಲ್ಲಿ ಹಾಜರಾಗಕ್ಕದ್ದು, ಇಲ್ಲವಾದ ಅರ್ಜಿಯನ್ನು ಏಕಪಕ್ಷೀಯವಾಗಿ ತೀರ್ಮಾನಿಸ

ನ್ಯಾಯಾಲಯದ ಮೊಹರಿನೊಂದಿಗೆ ಹಾಗೂ ನನ್ನ ಸಹಿಯೊಡನೆ ದಿನಾಂಕ: 28-05-2025 ರಂದು

ಸಾ.ಯ ಸಾಲಯುದ ಆದೇಶದಂತೆ. ಹಿರಿಯ

ರಂಡಾದಿಕಾರಿಯವರ ನಾ.ಯಾಲಯ ಬೆಂಗಳೂರ

ಶೀಮತಿ. ಮಮತ್ತೆ ಎಸ್. ವಕೀಲರು

ection. Failing which the case will be

DISTRICT COURT CAMPUS

ವಿನಂತಿಸಿಕೊಳ್ಳುತ್ತೇನೆ.

ದಾಖಲಿಸಲಾಗಿರುತದೆ.

ಕಲುಪಿಸುವಂತೆ

ಬಿನ್ ಲೇಟ್ ಸಿದ್ದಲಿಂಗಯ್ಯ 48 ವರ್ಷ

#### **CHANGE OF NAME**

ದೃಡೀಕರಿಸಿರುತೇವೆ.

I. AVICK MUKHERJEE, residing at No. B-105, Adithya Lujoso, Sorahunase, Varthur Hobli, Bangalore-560087 (Karnataka), do hereby declare that I have changed my daughter's name from MOHOR MIJKHER IFF to AMBIKA MUKHERJEE, vide

affidavit dated 27.05.2025, sworn to before Uday Kumar .K, Advocate & Notary Public, Govt. of India, Bengaluru.

#### CHANGE OF NAME

I. Smt. MANJULA alias MANJULA BAI BEDKEKAR, Aged about 62 years, W/o. Dr. SURESH BEDKEKAR, residing at no. 532/A, 4th Main, 5th Cross, Sumangal Seva Ashram Road, Opp to Sriram Apartments, Anandagiri Extension Hebbal, Bangalore 560024,

I have changed my name from "MANJULA" to "MANJULA BAI BEDKEKAR," Vide Affidavit dated 27/05/2025, Sworn before Vatsala advocate & notarv

#### IN THE COURT OF THE HON'BLE PRINCIPAL CIVIL JUDGE (JR.DN) AND J.M.F.C AT ANEKAL C. Misc. No. 778 /2025

BETWEEN: Smt. Muthamma, W/o Muniraju, D/o Lakshman & Kaaliyamma, Aged about 36 years, Residing at S. Kempegowda Nagara, Submangala Village, Kasaba Hobli, Anekal Taluk, Bangalore Urban District...PETITIONER

AND: The Tashildhar, Anekal, Anekal Taluk Bangalore District ...RESPONDENT Whereas the petitioner has filed the above petition for the issuance of death certificate of petition for the issuance of death certificate of petitioner's mother namely Kaaliyamma, W/o Late Lakshman, D/o Eeramma and Krishnabhovi, who was died on 13.10.2007 at S. Kempegowda Nagara, Submangala Village, Kasaba Hobli, Anekal Taluk, and Bangalore District. Any person having any sort of claim are hereby informed to appear before this Hon'ble court in person or by a pleader duly instructed on 26-06-2025 at 11.00 AM failing which, the matter will be heard and termined exparte

Given under my hand and seal of this court or 15-05-2025

By order of the court, Sheristedar, PRL Civi Judge Dn Dvn & JMFC Court at Anekal.

#### Advocate for petitioner: J.C. RAMESHA BEFORE THE HON'BLE XVII CITY CIVIL & SESSIONS JUDGE AT BENGALURU

P & SC. No. 191/2025 (CCH-16) BETWEEN: 1. Sri.Raghuvir Badrinath, S/o.Late. M.R.Badrinath, aged about 51 years, R/o No.602, Shriram Shankari Apartment, Ittamadu Main Road, Near S G Hospital, Banashankari 3rd Stage, Bengalur 560085. **2. Smt.Chandrika Prabhakar**, D/o - Sbuuges, 2. Smt. Chandrika Prabhakar, IJ/o Late. A. Ramachar Swamy Rao, W/o. Sri. L.S Prabhakar, aged about 66 years, R/o. F1, Sr Kanta Krupa, No. 16/17, Railway Parallel Road Nehrunagar, Sheshadripuram, Bengaluru 560020, 3. Sri.S. S. Prasad, S/o. Late. A Ramachar Swamy Rao, aged about 63 years R/o. No.405, Peace Desire, 3rd Floor, Nea Bharath Petrol Bunk, Gidadakonenahalli Bengaluru-560072. **4. Sri.S.S.Ramesh,** S/o Bengaluru-560072. 4. Sri.S.S.Ramesh, S/o. Late.A.Ramachar Swamy Rao, aged about 61 years, R/o. No.128, 7th Cross, Gokulam Main Road, Gokulam 1st Stage, Mysore - 570002. 5. Smt. Mallika Vasanth, D/o. Late.A.Ramachar Swamy Rao W/o. Sri. S.G.Vasanth Kumar, aged about 59 years (7o.No.103, Vinutha Vista Apartment, 1, NGEF Layout Main Road, Near Chandana Leonital Nearschahau, Bangaluru-56.072.6 NGEF Layout Main Road, Near Chandana Hospital, Nagarabhavi, Bengaluru-560 072. 6. Sri.S.S.Vittal, S/o. Late.A. Ramachar Swamy Rao, aged about 55 years, R/o. T6, 3rd Floor, Oasis Chandra Apartments, Next to BIPS, Uttarahalli, Chikkalasandra, Subramanyapura, Bengaluru-560 061. Petitioners 1, 3 to 6 are represented by their SPA Holder Smt. Chandrika Prabhakar, D/o. Late.A. Ramachar Swamy Rao, W.SriL.S.Prabhakar, aged about 66 years, R/o. Sri.L.S.Prabhakar, aged about 66 years, R/o F1, Sri Kanta Krupa, No.16/17, Railway Parallel Road, Nehrunagar, Sheshadripuram Bengaluru-560 020. **7. Smt. Geetha Swam**y Bengaluru-sbo U.2.0. 7. Smt. Geetha Swamy Rao, W/o. Late.A.R.Swam Rao, aged about 87 Years, R/o. No.206, 2nd Floor, Vijaya Mansion, 1st Main, Beside Vijayanagar Club, Hampinagar, Bengaluru-560 040 ... PETITIONERS

#### AND: NIL... RESPONDENTS


PUBLIC NOTICE
WHEREAS, the Petitioner No.1 to 7 have filed this Petition under Section 371 Read with section 372 of the Indian Succession Act 1925, for the grant of Succession Certificate in their favour as Successors of Late.Smt. Usha Gopinath pertaining to her LIC's Jewan Akshay VI policy bearing Policy No. 616209928 dated 20-09-2010 and LIC Jewan Dhara Policy with deferred Jeevan Dhara Policy with deferred participation in profit bearing Policy No.610951871 dated 31.08.1991.

It is hereby notified that any person/s havin any claim, over the same, they may appea before this Hon'ble Court and submit thei objections on 05-06-2025 at 11:00 A.M without fail, failing which the Petition will be heard and determined ex-parte.

LIC's Jeevan Akshay - VI policy bearing Policy No. 616209928 dated 20-09-2010 and LIC Jeevan Dhara Policy with deferred participation in profit bearing Policy No.610951871 dated 31-08-1991.

Given under my hand and seal of this court or 22-04-2025. By order of the Court, Senior Sheristedar, City Civil Court, Bengaluru.

Sri. S.K. RAVI. Advocate & Legal Consultant No.145, 1st Floor, BSK 3rd Stage, 3rd Phase, 4th Block, 3rd Main, Kattriguppe Bengaluru-560085. Mob:9731020224.



ನೋಂದಾಯಿತ ಕಛೇರಿ : ನಂ.150, ಎಂಬಸ್ತಿ ಪಾಯಿಂಟ್, 1ನೇ ಮಹಡಿ, ಇನ್ನೆಂಟ್ರಿ ರಸ್ತೆ, ಬೆಂಗಳೂರು - 560001

Website - www.embassygroup.com

31ನೇ ಮಾರ್ಜ್ 2025ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಾಗೂ ವಾರ್ಷಿಕ ಫಅತಾಂಶಗಳ ವಿವರ (ರೂ. ಲಕಗಳಲಿ – ಪತಿ ಷೇರಿನ ದತಾಂಶ ಹೊರತುಪಡಿಸಿ)

			1,000 - sign	ಷೀರಿನ ಬಿತ್ತಾರಶ	ಹಾಂರತುಪಡಸ)
		ತ್ರೈಮಾಸಿಕ	ತ್ರೈಮಾಸಿಕ	ಹಿಂದಿನ	ಹಿಂದಿನ
ಕ್ಕ	ವಿವರಗಳು	ಅಂತ್ಯಕ್ಕೆ	ಅಂತ್ಯಕ್ಕೆ 24.02.2024	ವರ್ಷಾಂತ್ಯಕ್ಕೆ	ವರ್ಷಾಂತ್ಯಕ್ಕೆ
मं,०.	88011#3	31.03.2025	31.03.2024	31.03.2025	31.03. 2024
		ಪರಿಶೋಧಿಸಿದ	ಪರಿಶೋಧಿಸಿದ	ಪರಿಶೋಧಿಸಿದ	ಪರಿಶೋಧಿಸಿದ
1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	52,559.50	47,118.90	3,11,776.40	1,21,759.10
2	ಕಾರ್ಯಾಚರಣೆಗಳಿಂದ ನಿವ್ವಳ ಲಾಭ/ (ನಷ್ಟ) ತೆರಿಗೆಗೆ ಮೊದಲು,				
	ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳು	(13,107.90)	30,953.00	1,30,497.20	18,268.60
3	ಸಾಮಾನ್ಯ ಕಾರ್ಯಾಚರಣೆಗಳಿಂದ ನಿವ್ವಳ ಲಾಭ/(ನಷ್ಟ) ತೆರಿಗೆಗೆ				
	ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳು	(13,107.90)	30,953.00	1,30,497.20	18,268.60
4	ಸಾಮಾನ್ಯ ಕಾರ್ಯಾಚರಣೆಗಳಿಂದ ನಿವ್ವಳ ಲಾಭ/ (ನಷ್ಟ)				
	ತೆರಿಗೆಯ ನಂತರ	(15,266.30)	31,240.20	1,25,131.50	17,502.40
5	ಇತರೆ ಸಮಗ್ರ ಆದಾಯ	45,815.40	267.00	45,815.40	3,562.00
6	ಪಾವತಿಸಿದ ಈಕ್ವಿಟಿಷೇರು ಬಂಡವಾಳ (ಮುಖಬೆಲೆ ಪ್ರತಿ ರೂ.10)	1,10,437.60	1,10,437.60		1,10,437.60
7	ಹಿಂದಿನ ಆರ್ಥಿಕ ವರ್ಷದ ಆಯವೈಯದ ಪ್ರಕಾರ ಮೀಸಲು				
	ಹೊರತುಪಡಿಸಿ ಮರುಮೌಲ್ಯಮಾಪನ	2,99,858.50	1,28,962.00	2,99,858.50	1,28,962.00
8	ನಿವ್ವಳ (ನೆಟ್ ವರ್ತ್)	4,10,296.10	2,39,399.60	4,10,296.10	2,39,399.60
9	ಪಾವತಿಸಿದ ಸಾಲದ ಬಂಡವಾಳ	1,36,598.85	1,56,072.10	1,36,598.85	156,072.10
10	ಸಾಲದ ಈಕ್ವಿಟಿ ಅನುಪಾತ	0.89	1.71	0.89	1.71
11	ಪ್ರತಿ ಷೇರಿಗೆ ಗಳಿಕೆಗಳು / (ನಷ್ಟ) (ಇಪಿಎಸ್)				
	ಮೂಲ ಮತ್ತು ದುರ್ಬಲಗೂಂಡ (ರೂ.ಗಳಲ್ಲಿ)	(1.38)	2.83	11.33	1.58
12	ಸಾಲಪತ್ರಗಳ ರಿಡೆಂಪ್ಶನ್ ಮೀಸಲು	-	-	-	-
13	ಸಾಲ ಸೇವೆಯ ವ್ಯಾಪ್ತಿ ಅನುಪಾತ	0.04	0.64	0.77	0.58
14	ಬಡ್ಡಿ ಸೇವಾ ವ್ಯಾಪ್ತಿ ಅನುಪಾತ	0.23	6.83	2.76	1.27
- )					

ಹಣಕಾಸಿನ ಪಲಿತಾಂಶಗಳಿಗೆ ಸೂಚನೆ : 1. ಮೇಲಿನವು SEBI (ಪಟ್ಟಿ ಮತ್ತು ಇತರ ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಗಳು, 2015ರ ನಿಯಮಾವಳಿ 52 ರ ಅಡಿಯಲ್ಲಿ ಸ್ಪಾಕ್ ಎಕ್ನೆಂಜ್ಗಳಿಗೆ ಸಲ್ಲಿಸಲಾದ ವಾರ್ಷಿಕ ಹಣಕಾಸು ಫಲಿತಾಂಶಗಳ ವಿವರವಾದ ಸ್ವರೂಪದ ಸಾರವಾಗಿದೆ. ವಾರ್ಷಿಕ ಫಲಿತಾಂಶಗಳ ಸಂಮರ್ಣ ಸ್ವರೂಪವು ಸ್ವಾಕ್ ಎಕ್ಟೆಂಜ್(ಗಳ) ವೆಬ್ಸ್ಟೆಟ್ ಗಳಲ್ಲಿ ಲಭ್ಯವಿದೆ.

2. SEBI (ಪಟ್ಟಿ ಮತ್ತು ಇತರ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು, 2015 ರ ನಿಯಮ 52 (4) ರ ಉಪ–ವಿಭಾಗಗಳು (a), (b), (d) ಮತ್ತು (e) ನಲ್ಲಿ ಉಲ್ಲೇಖಿಸಲಾದ ಅಂಶಗಳಿಗೆ. ಸಂಬಂಧಿತ ಬಹಿರಂಗಪಡಿಸುವಿಕೆಗಳು ಸ್ವಾಕ್ ಎಕ್ಟೆಂಜ್(ಗಳು)ಗೆ ಮಾಡಲಾಗಿದೆ

ಮಾನ್ಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರ

ನ್ಯಾಯಾಲಯ, ದೊಡಬಳಾಪುರ ಸಿ.ಮಿಸ್. ನಂ.50/2025

ಅರ್ಜಿದಾರರು: ಶ್ರೀ ಕೆಂಪರಾಜು ಎಸ್.ಕೆ. ಬಿನ್ ಲೇಟ್ ಕಾರಮಣ

ನಯಸು 32 ವರ್ಷ. ವಾಸ- ಸಂಕರಸನಹಳಿ ಗ್ರಾಮ, ಸಕ್ತರೆಗೊಲ್ಲಹ

ಂಚೆ, ದೊಡ್ಡಬೆಳವಂಗಲ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು

ಗಿದುರುದಾರರು: ಜನನ ಮತ್ತು ಮರಣ ನೋಂದಣಾಧಿಕಾರಿ

ಸಾರ್ವಜನಿಕ ಪ್ರಕಟಣೆ

ಮೇಲಿನ ಅರ್ಜಿದಾರರು ಈ ಅರ್ಜಿಯನ್ನು ಕರ್ನಾಟಕ ಜನ

ಮತ್ತು ಮರಣ ಕಾಯೆ 13(3) ಅಡಿಯಲ್ಲಿ ಮರಣ ಪ್ರಮಾಣ

ಪತ್ರವನ್ನು ನೀಡುವಂತೆ ಪರಿಹಾರ ಕೋರಿ ಈ ಕೆಳಗೆ ನಮೂದು ಮಾಡಿರುವವರ ಮೃತ ಲೇಟ್ ಮುತ್ತಣ್ಣ @ ಮುತ್ತಯ್ಯ ಬಿನ್ ಲೇಟ್

ಹಿಚಮುತ್ತಯ ರವರು ದಿನಾಂಕ 08.03.2009 ರಂದು ಸಹಜವಾ

ವ್ಯಾತಪಟ್ಟಿದ್ದು, ಇವರ ಮರಣ ದಿನಾಂಕವನ್ನು ಎದುರುದಾರರು ನೋಂದಾವಣೆ ಮಾಡಿಕೊಂಡು ಅದೇ ರೀತಿಯಾಗಿ ಈತನ ಇವರ ಮರಣ ದಿನಾಂಕವನ್ನು ಎದುರುದಾರ

ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಅರ್ಜಿದಾರರು ಅಜೀ

ಮೃತ ಲೇಟ್ ಮುತ್ತಣ್ಣ @ ಮುತ್ತಯ್ಯ ಬಿನ್ ಲೇಟ

ಂಕರಸನಹಳಿ ಗ್ರಾಮ, ಸಕರೆಗೊಲಹಳಿ ಅಂಚೆ, ದೊಡಬೆಳವಂಗು

ಸೋಬಳ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತಃ ಜಿಲ್ಲೆ ಇಲ್ಲಿ ದಿನಾಂಕ 08.03.2009ರಂದು ಮನೆಯಲ್ಲಿಯೆ

ಮೃತಪಟ್ಟಿರುತ್ತಾರೆ. ಒಂದು ಪಕ್ಷ ಇವರು ಮೃತಪಡದಿದ್ದಲ್ಲಿ ಈ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾರಾದರೂ ಕಾನೂನುಬದ

ವಾರಸುದಾರರಿದ್ದಲ್ಲಿ ಈ ಮೇಲ್ಕಂಡ ಪ್ರಕರಣಕ್ಕೆ ತಕರಾರ ಕಲ್ಲಿಸಬಹುದು. ತಾವುಗಳು ದಿನಾಂಕ 30.06.2025ರಂದು ಬೆಳಿಗೆ

1.00 ಗಂಟೆಗೆ ಖುದ್ದಾಗಿ ಅಥವಾ ವಕೀಲರ ಮುಖಾಂತರವಾಗಲಿ

ಈ ಮೇಲ್ಕಂಡ ನ್ಯಾಯಾಲಯದಲ್ಲಿ ಹಾಜರಾಗಲು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ದಿನ ಹಿತಾಸಕ್ತ ವ್ಯಕ್ತಿಗಳು

ಾಜರಾಗದಿದಲಿ ಏಕಪಕ್ಷೀಯವಾಗಿ ಅರ್ಜಿದಾರರ ಅರ್ಜಿಯಾ

ಈ ಸಾರ್ವಜನಿಕ ಪ್ರಕಟಣೆಯನ್ನು ನ್ಯಾಯಾಲಯದ ಆದೇಶ ಮತ್ತ

ಶಿರಸ್ಕೇವಾರರು (ಆಡಳಿತ) ದೊಡ್ಡಬಳ್ಳಾಪುರ

IN THE COURT OF THE HON'BLE SPECIAL

SUB-JUDGE NO.1, SALEM (MOTOR ACCIDENTS CLAIMS TRIBUNAL) DISTRICT COURT CAMPUS, HASTHAMPATTY, SALEM-636 007

I.A. No. 3/2025 -in-

M.C.O.P No.2239 / 2019

ಮೊಹರಿನೊಂದಿಗೆ ದಿನಾಂಕ 28.05.2025ರಂದು ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ

್ಯ ಟಿ.ಜೆ.ಶಿವಕುಮಾರ್, ವಕೀಲರು, ಸಿವಿಲ್ ನ್ಯಾಯಾಲಯದ

ುಂಭಾಗ, ರೋಜಿಪುರ, ದೊಡ್ಡಬಳ್ಳಾಪುರ ತಾಲ್ಲೊಕು.

ತೀರ್ವಾನ ವರ್ಷಾಗುವುದು.

ತಹಶೀಲ್ದಾರ್, ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡಬಳ್ಳಾಪುರ

ವೆಂಗಳೂರು ಗ್ರಾಮಾಂತರ ಜಿಲ್ಲೆ.

ಸ್ಥಳ: ಬೆಂಗಳೂರು

For **Detailed Results SCAN HERE** 



ನಿರ್ದೇಶಕರ ಮಂಡಳಿಯ ಪರವಾಗಿ ಸಹಿ/-ಆ**ದಿತ್ಯ ವಿರ್ವಾನಿ** ನಿರ್ದೇಶಕರು DIN - 06480521

:ಹಂಜರ್ಲ್ಫ ಸೂರು ಪೂರ್ವ

್ ನ್ಯಾಯಾಲಯ, ಬೆಂಗಳೂರು ಕ್ರಿಮಿನಲ್ ಮಿಸ್ ಸಂಖ್ಯೆ :702/2025

ne ಇರಾಖ, ಕೃಷ್ಣರಾಜಪುರು, ಬಂಗಗಾಬರು ಹತ್ತಿಕಾ ಪ್ರಕಟನೆ ಒಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಈ ಮೇಲಿ ಚಿರ್ವಜನರಗೆ ತೆರೆಯದ ಮತ್ತು 2ನೇ ಅರ್ಜಿವಾರರಿಗೆ ತಂದೆಯಾ ಮುನಿಹಾಮಪ್ರ ಏನ್, ಲೀಟ್ ಬಕ್ಷಪ್ರ ರವರು ದಿನಾಂಕ 63,03,197 ಪಂಚರಪಕ್ಕನ್ನಾವು, ಜರವಳ್ಳ್ ಜಿರ್ವಜಲ, ಬೆಂಗಗೂರು ನಿರ್ವ ಏ, ಬೆಂಗಳೂರು ರಲ್ಲಿ ಮೃತಪಟ್ಟಿಯಾರೆ, ಮೃತರ ಮರಣ ಪ್ರಮಾ ಮ, ಪರೆಗಳೂರು ಮತ್ತಾ 70,72,023 ಆಪರ ಮುಖ್ಯ ಸ್ವಾಯ

ದ. -ಯ ಬಗ್ಗೆ ಯಾರಿಗಾದರೂ ತಂಟೆ ತಕರಾ ನ್ಯಾಯಾಲಯದಲ್ಲಿ ತಮ್ಮ ತಗಾದೆಯನ್ನು ಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗುವ ೂಡನೆ ಹಾಗೂ ನ್ಯಾಯಾಲಯದ ಮೊಹರಿನೊ 25 ರಂದು ನೀಡಲಾಗಿದೆ.

ನ್ಯಾಯಾಲಯದ ಆದೇಶದಂತೆ, ಶಿರಸ್ತೇದಾರರು, ಮಾನ ಎಂ. ನ್ಯಾಯಾಲಯ, ಬೆಂಗಳೂರು, ್ಯಾಯಾಲಯ, ಜರಗಳೂರು. ಜೀದಾರರ ಪರ ವಕೀಲರು: ಶ್ರೀ. ಕಾಂತರಾಜು .ಕೆ ಎಂ.ಎ. ಎಕ್ಕ್ ಟೆನ್ಟನ್, ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ ಜಿಲ್ಲೆ–562 114.

ಮಾನ್ಯ ಗೌರವಾನ್ವಿತ 15ನೇ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಬೆಂಗಳೂರು ಕ್ರಿಮಿನಲ್ ಮಿಸ್. ಸಂಖ್ಯೆ : 2789/2025

ಎದುರುದಾರರು : ಮಾನ್ಯ ಆಯುಕ್ತರು, ಜನನ ಮತ್ತು ಮರಣ ಕೆ ಇಲಾಖೆ, ಬಿ.ಬಿ.ಎಂ.ಪಿ, ಬೆಂಗಳೂರು. ಪತ್ರಿಕಾ ಪ್ರಕಟಣೆ

ೂಲಕ ಸಾರ್ವಜನಕರಿಗೆ ತಿಳಿಯಪಡಿಸುವುದನಂದರ ಈ ಮಾಲಣ ಮಾರಣಿ ನೆರೆದು ಪ್ರತಿಸಿ ಎಸ್. ಹಿರಾಜೆ ರಾಶ್ ಬಿಕ್ ತಾರ್ಮೆ ರಹದು ದಿಕಾಂತ : 19.11.2006 ರಂದು ನಿಮ್ಮಾನ್ ಆಸಕ್ತೆ. ಹಿರುದ ರೈಮ್ಯಾನ್ ಆಸಕ್ತೆ. ಹಿರುದ ರೈಮ್ಯಾನ್ ಆಸಕ್ತೆ. ಹಿರುದ ರೈಮ್ಯಾನ್ ಆಸಕ್ತೆ. ಹಿರುದ ರೈಮ್ಯಾನ್ ಜನ್ನೆ ಹಿರುದ ಪ್ರಚಾಣ ಪರೀಧಾರಿಯವರ ಬರುವ ಪ್ರಕಾಣ ಪರೀಧಾರಿಯವರ ಪರೀಧಾರಿಯ ವೆರೆಗಳುರು ರೈಟ್ರಿ ಆರ್ಟ್ ಸಲ್ಪಿಸಿದ್ದು, ಸದರಿ ಸಾಲಯ ಪ್ರಕರಣವನ್ನು ವಿಕಾಂತ : 30.06.2025 ರಂದು ಬೆಳಿಗೆ, ಗಂಡೆಗೆ ನಿಗುಪಡೆಸಿದ್ದರು.

ಸದರ ಮರಣ ಪ್ರಮಾಣ ಪತ್ರವು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲು ಹಾಗೂ ದಸ್ತಾನೇಜು ತಯಾರಿಸಲು ಮತ್ತು ಕಾನೂನು ಉದ್ದೇಶಕ್ಕಾಗಿ ಹಾಗೂ ಸರ್ಕಾರದ ಇತರ ಸೌಲಭ್ಯಗಳಾಗಾ ಬೇಕಾಗಿರುತ್ತದೆ. ಸರದರ ಪತ್ರಿಕಾ ಪ್ರಕಟಣೆಯನ್ನು ಕನ್ನಡ ಮೊಸದಿಗಂತ ಮತ್ತು ಇಂಗ್ಲೀಷ್ ಬಿಸಿನೆಸ್ ಸ್ಕಾಂಡರ್ಡ್ ದಿನಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿಗಾಗಿ ಕೊಂಡಿದೆ.

ವರುಗಳು ಸ್ವಾಯಾರ್ಯದರು ತಂಟಿ ತಕರಾರುಗಳು ಇದ್ದಳ್ಳ ಪ್ರಭಾವಿಕುತ್ತಿಯಾಗಿ ಕೀರ್ಮಾನ ಕೆಗೆದುಕೊಳ್ಳಲಾಗುವುದು. 1 ಸಹಿಯೊಡನೆ ಹಾಗೂ ಸ್ವಾಯಾಲಯದ ಮೊಹಲನೊಂದಿಗೆ ದಿನಾಂಕ: 05.2025 ರಂದು ನೀಡಲಾಗಿದೆ. By Order of the Court, Senior Sheristedar, XV Add Chief Judicial Magistrate Court, Bengaluru City. ಅರ್ಜಿದಾರ ಪರ ವಕೀಲರು : ಶ್ರೀ ರೇವಣ್ಣ ಎಂ.ಎಸ್. ವಕೀಲರು

## ನಂ. 426, 3ನೇ ಮಹಡಿ, ಅಲಂಕಾರ್ ಪರ್ಲ್ ಪ್ಲಾಣಾ, ಕೆ.ಜಿ. ರಸ್ತೆ, ಬೆಂಗಳೂರು-560009. ಮಾನ್ಯ 1ನೇ ಮುಖ್ಯ ನ್ಯಾಂಖಕ ದಂಡಾಧಿಕಾ

M/s. Universal Sompo General Insurance Co.Ltd., Unit-40, 4th Floor, Sangam Complex, 127, Andheri kurla road, Andheri East, Mumbai-400 059. ... PETITIONER/2nd ಕ್ರಿಮಿನಲ್ ಮಿಸ್ ನಂ.793/2025 1. ತ್ರೀಮತಿ ಶಾರದ ಬಿನ್ ಲೇಟ್: ನಾರಾಯಣಪ್ಪ, RESPONDENT -V/s-Pandit Sidaing Marathe, S/o. Sidaling, H.No.103, Lakshmi Halli, Kuthiraimani Belgavi District, Karnataka State- 590 001. ... RESPONDENT/1st RESPONDENT ಕೋಂ ಕೃಷ್ಣಮೂರ್ತಿ ಕೆ.ಎಸ್. ವಯಸ್ಸು 63 ವರ್ಷ, ವಾಸ: ನಂ.271/ 4, ಕೊಡಿಗೆಹಳ್ಳಿ ಬೆಂಗಳೂರು ಉತ್ತರ, ಬೆಂಗಳೂರು-560092.

2. ಶ್ರೀ. ವೇಣುಗೂಜಾಲ್ ಎನ್ NOTICE Take notice that the above named petitioner has filed a petition for REVENUE RECOVERY under 174 of MV Act against you before this Honourable Court. If you have got any objection, you may either directly or through an advocate appear before this Honourable Court.

ನಿನ್ ಲೇಟ್ ನಾರಾಯಣಪ್ಪ ವಯಸ್ತು 58 ವರ್ಷ, 4. ಶೀ.ರಮೇಶ್.ಹೆಚ್.ಎನ್

ಲೇಟ್ ನಾರಾಯಣಪ್ಪ, ವಯಸ್ಸು 52 ವರ್ಷ 2.3.4. ಎಲ್ಲರ ವಾಹ: ಹಂಚರಹಳ್ಳಿ ಗ್ರಾಮ, ವಿರ್ಗೋನಗರ ಅಂಚೆ, ಬದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು –560049. ....ಅರ್ಜದಾರರು

ಮತ್ತು: ಮಾನ್ಯ ತಹಶೀಲ್ದಾರ್, ಜನನ ಮತ್ತು ಮರಣ ನೋಂದಣಾಧಿಕಾಲಿ, ಬೆಂಗಳೂರು ಪೂರ್ವ ತಾಲ್ಲೂಕು, (ಶೆ.ಆರ್.ಪುರಂ) ಬೆಂಗಳೂರು. ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ. ಕ ಹೀಲಂಡ 1 ರಿಂದ 4ನೇ ಅರ್ಜಿದಾರರ ತಂದೆಯಾದ ದಿವಂಗು ನಾರಾಯಣಪ ಬಿನ್ ಲೇಟ್ ನಂಜುಂಡಪ ರವರು ದಿನಾಂ!

ಶ್ರೀ. ನಾರಾಯಣವು ಬಿನ್ ಲೀಟ್ ನಂಜುಂಡಪ್ಪ ರವರು ದಿನಾಂತ 16.10.1978 ಎಂದು ಹಂಚರವಳ್ಳು ಗ್ರಾಮ. ನಿರ್ಗೋನಗರ ಅಂಚೆ, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು ಬೆಂಗಳೂರು –560049, ಇಲ್ಲಿ ನಿಧನರಾಗಿರುತ್ತಾರೆ ಇವರ ಮರಣದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲದ ಸಲುವಾಗಿ ಮೇಲ್ನಂಡ ಆರ್ಜಿಯನ್ನು ಜನನ ಮತ್ತು ಮರಣ ನೋಂದರೇ ಕಾಯ್ದೆ 1969 ರಂತೆ ದೃಢೀಕರಣ ಪತ್ರವನ್ನು ಈ ಮತ್ತು ಮರಣ ನೋಂದರೇ ಕಾಯ್ದೆ 1969 ರಂತೆ ದೃಢೀಕರಣ ಪತ್ರವನ್ನು ಮತ್ತು ಮರಣ ಕಾರ್ಯವನ್ನು ಕಾರ್ಯವನ್ನಿ ಕಾರ್ಯವನ್ನು ಕಾರ್ಯವನ್ನು ಕಾರ್ಯವನ್ನು ಕಾರ್ಯವನ್ನು ಕಾರ್ಯವನ್ನು ಕಾರ್ಯವನ್ನಿ ಕಾರ್ಯವನ್ನು ಕಾರ್ಯವನ್ನ ಕಾರ್ಯವನ್ನು ಕಾರ್ಯವನ್ನು ಕಾರ್ಯವನ್ನು ಕಾರ್ಯವನ್ನಿ ಕಾರ್ಯವನ್ನು ಕಾರ್ಯವನ್ನಿ ಕಾ ಹಡೆಯಲು 1ನೇ ಮುಖ್ಯ ನ್ಯಾಯಿಕ ದಂಥಾಧಿಕಾರಿಯವರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಪಟ್ಟತು ಯಾರಾದರೂ ಇದ್ದಲ್ಲಿ ಮಿದ್ದಾಗಿ ಆಗಲೀ ಅಥವಾ ತಮ್ಮ ವಕೀಲರ ಮುಖಾಂತರವಾಗಲಿ ದಿನಾಂಶ : 30.06.2025 ರಂದು ಬೆಆರ್ ಮುಖರಾರವಾಗಿ ಪಡಿಕರ್ 2008:2005 ರಂದು ಬಿಡ 11:00 ಗಂಚೆಗೆ ವೆಸ್ಟಲ್ಯಂಡ ನ್ಯಾಂಶಾಲಯದೇ ಹಾಜರಾಗತಕ್ಕದ್ದು, ಇಲ್ಲವಾದಲ್ಲಿ ಅರ್ಜಿಯನ್ನು ಏಕಪಕ್ಷೀಯವಾ ತೀರ್ಮಾನಿಸಲಾಗುವುದು.

ನ್ಯಾಯಾಲಯದ ಮೊಹರನೊಂದಿಗೆ ಹಾಗೂ ನನ್ನ ಸಹಿಯೊಡ ನಾಂಕ: 28/5/2025 ರಂದು ನೀಡಲಾಗಿದೆ. ಯದ ಅದೇಶದಂತೆ, ಶಿರಸ್ತೇದಾರ್, 1ನೇ ಮುಖ್ಯ ನ್ಯಾಂಖಕ ದಂಡಾಧಿಕಾಲಿಯವರ ನ್ಯಾಯಾಲಯ, ಬೆಂಗಳೂ

<mark>ನಾಗರಾಜ್.ಹೆಜ್</mark>, ವಕೀಲರು, ನಂ.1012 / 3, 1ನೇ ಎ ಕ್ರಾಸ್, ಬಿ.ಇ.ಎಂ.ಎಲ್ ಮುಖ್ಯರಸ್ತೆ

ಹೊಸ ತಿಪ್ಪಸಂದ್ರ, ಬೆಂಗಳೂರು -560075. ಮಾನ್ಯ 34ನೇ ಅಪರ ಮೆಟ್ರೋ ಮಾಜಿಸ್ಟ್ರೇಟ್ ನ್ಯಾಯಾಂ ಬೆಂಗಳೂರು (ಮೇಯೋಹಾಲ್)

ಸಿ.ಮಿಸ್.ನಂ. 50627/2024

ರರು : ಶ್ರೀ ನರಸಿಂಹ .ಪಿ, ಬಿನ್ ಲೇಟ್ ಪಾಪಣ್ಣ, ಎ, ವಾಸ ನಂ. 1537, 23ನೇ ಎ ಕ್ರಾಸ್, ಹೆಚ್ಎಸ್? 7ನೇ ಸೆಕ್ಟರ್, ಬೆಂಗಳೂರು-560102. ರಾಜಕ್ಕ್ , ಗ್ರೀ ಸಕ್ಷಿಲ್, ನೀಗ ಸಕ್ಷಿಲ್, ನೀಗ ಸಕ್ಷಿಲ್, ನೀಗ ಸಕ್ಷಿಲ್, ನೀಗ ಸಕ್ಷಿಲ್, ನಿರ್ವಹಿಸಿದ್ದ ಮ ಕೋಂ. ಚಿನ್ನಪ್ಪ, 34 ವರ್ಷಗಳು, ವಾಸ ನಂ. 536, 4ನೇ ಕ್ರಾಸ್ ಚಿನ್ನಕೇಶವನಗರ, ಬೆಂಗಳೂರು ದಕ್ಷಿಣ ಹಾಲ್ಲೂಕು, ಬೆಂಗಳೂರು 560100, 2. ಶ್ರೀಮತಿ ಗೌರಮ್ಮ ಬನ್ ಲೇಟ್ ಪಾಪಣ್ಣ, ಕೋಂ ಚಿನ್ನಪ್ಪ, 56 ವರ್ಷಗಳು, ವಾಸ ನಂ. 12, ರಾಮಸ್ಥಾಮಿ ದೇವಸ್ಥಾನ ಯಮಲೂರು ಗ್ರಾಮ, ಕೇಲರ್, ಪುರಂ ಹೋಬಳ, ಬೆಂಗಳೂರ ದಕ್ಷಿಣ ತಾಲ್ಲೂಕು, ಬೆಂಗಳೂರು-560037., 3. ಶ್ರೀ ಸುಬ್ರಮಣ ದ್ದಾಣ ತಂಬ್ಬರು. ಬಗಳುಲ-೨೦೦೩ನ್ನು ನಿ. ತ್ರೇ ಸುಬ್ಬರು ರವ್ ಲೇಟ್ ತಾಪಣ್ಣ 46 ವರ್ಷಗಳು, ವಾಸ ಮಾರುವು ದೇವಸ್ಥಾನ ಪಕ್ಷಿರ, ಮರಲುಕುಂಟೆ ಗ್ರಾಮ, ಚಾಕಲೇಟ್ ಬಾಗಲೂರು ಸೋಸ್ಟ್ ದೇವನಹಳ್ಳಿ ತಾಲ್ಲೂಕು, ಜೆಂಗಳೂರು-560076, ನೋಂದಾಣಾಧಿಕಾರಿಗಳು, ಜನನ ಮತ್ತು ಮರಣ, ತಹಶೀಲ್ದಾರ್ ಬೆಂಗಳೂರು ಸೂರ್ವ ತಾಲ್ಲೂಕು, ಕೆ.ಆರ್. ಚುರಂ, ಬೆಂಗಳೂರು.

ಸಾರ್ವಜನಿಕ ಪ್ರಕಟಣೆ
ಶ್ರೀ ನರಸಿಂಹ .ಪಿ ಆದ ನಾನು ನನ್ನ ತಾಯಿಯವರಾದ ಶ್ರೀಮತಿ ನೆಂಕಟಲಕ್ಷ್ಮವು ಸೋಂ. ಲೇಟ್ ಸಾರ್ವ್ಯೂ ರವರ ಮರಣ ಪ್ರಮಾಣಪತ್ರವನ್ನು ಪಡೆಯುವುದಕ್ಕಾಗಿ ಮಾನ್ಯ ಸದರ ನಾಯಾಲಯದಲ್ಲಿ ಜನನ ಮತ್ತು ಮರಣ ನೋಂದಾವಣೆ ಕಾಯ್ಕೆಯ 1909 ರ ಕಲಂ. 13(3) ಅಡಿಯಲ್ಲಿ ನನ್ನ ತಾಯಿಯವರು ಮರಣ ಪ್ರಮಾಣಪತ್ರವನ್ನು ಸದರಿಮೆ ಅಡಿಯಲ್ಲಿ ನನ್ನ ತಾಯಿಯವರು ಮರಣ ಪ್ರಮಾಣ ಪತ್ರ ನೀಡವೇಕೆಂದು ಪ್ರತಿವಾದಿ ನಂ. 4 ರವರಿಗೆ ನಿರ್ದೇಶನ ನೀಡವೇಕೆಂದು ಸದರಿ ಆರ್ಜಿಯನ್ನು ದಾಖಲು ಮಾಡಿಯಕ್ತೇನೆ ನನ್ನ ತಾಯಿಯವರು ವಾಸವಿದ್ದ ನಮ್ಮ ಊರಿನಲ್ಲಿ ಅಂದರೆ, ದೆಂಗಳೂರು ಪೂರ್ವ ಕಾಲ್ನೂಟ್ಟರ ನಮ್ಮ ಊರಿನಲ್ಲಿ ಅಂದರೆ, ದೆಂಗಳೂರು ಪೂರ್ವ ಕಾಲ್ನೂಟ್ಟರ ನಿರ್ದೇಶನ ಪ್ರಕೀಕಾರಗಳು, ಮೂವುದೇ ತಂಡೆ ತಕರಾಯಗಳು ಇದ್ದರೆ ದಿನಾಂಕ : 1606.2025 ರಂದು ಸಮಯ ಬೆಳಗ್ಗೆ 11.00 ಗಂಟೆಗೆ ಮಾನ್ಯ ಸದರ ನ್ಯಾಯಾಲಯವು ಸೂಕ್ರ ಆದೇಶವನ್ನು ಹೆಡುದೆ ಜಮ್ಮ ಅಕ್ಷೇಪಣೆಗಳು ಇದ್ದರೆ ಸ್ಥಳಿಸಬಹುದು ಇಲ್ಲವಾದ ಮರಣ ಪತ್ರ ಆಕ್ಷೇಪಣೆಗಳು ಇದ್ದರೆ ಸ್ಥಳಿಸಬಹುದು ಇಲ್ಲವಾದ ಪೂರ್ವತಿಗಳುತ್ತದೆ ಎಂದು ಈ ಮೂಲಕ ತಿಳಿಸಲಾಗುತ್ತದೆ.

ಸಾರ್ವಜನಿಕ ಪ್ರಕಟಣೆ

ರಾನಿಯಾಲಯದ ಆದೇಶದಕ್ಕನುಗುಣವಾಗಿ ನನ್ನ ಸಹಿ ಮತ್ತು ಮೊಹರು ದಿನಾಂಕ : 16.05.2025.

By Order of the Court, Sheristedar, XXXIV Addl. Chief Judicial Magistrate Court, Bengaluru City ಅರ್ಜಿದಾರರು ಪರ ವಕೀಲರು : ರಘುನಾಥ .ಹೆಚ್.ಆರ್, ವಕೀಲರು ನಂ. 202. 2ನೇ ಮಹಡಿ, ಬಿ-1, ಫೇಸ್-2, ಬಿಡಿಎ ಫಾಟ್, ಒಪ್ಪೊಬೆಲ್ ಫುಡ್ಸ್ ಲಿಮಿಟೆಡ್

ನೋಂದಾಯಿತ ಕಛೇರಿ: 319/1 - 329, ಗೋಲ್ಡನ್ ಪಾಯಿಂಟ್, 2ನೇ ಮಹಡಿ, ಕ್ಷೀನ್ಸ್ ರಸ್ತೆ ಕ್ರಾಸ್ ಬಳಿ, ಜೈನ್ ಆಸ್ಪತ್ರೆ ಹಿಂಭಾಗ, ಬೆಂಗಳೂರು-560001, ಕರ್ನಾಟಕ, ಭಾರತ. ಫೋನ್<u>: 080-2559 4145 / 2559 4147,</u> ಫ್ಯಾಕ್ : 080-2559 4147. Email: info@ovobelfoods.com Website: www.overbelfoods.com

4ನೇ ತೈಮಾಸಿಕದಲಿ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳು ಮತ್ತು 31ನೇ ಮಾರ್ಚ್ 2025 ಕ್ಕೆ ಕೊನೆಗೊಂಡ

ಹಣಕಾಸು ವರ್ಷ (SEBI (LODR) ನಿಯಮಾವಳಿಗಳ 47(1)(b) ನಿಯಮ 2015 ಅನ್ನು ನೋಡಿ,) 31.03.2025 31.03.2024 31.03.2025 31.03.2024 ತ್ರೈಮಾಸಿಕ ಕೊನೆಗೊಂಡಂತೆ ತ್ರೈಮಾಸಿಕ ಕೊನೆಗೊಂಡಂತ ಮುಕ್ತಾಯಗೊಂಡ ವರ್ಷ ಮುಕಾಯಗೊಂಡ ವಿವರಗಳು ವರ್ಷ (ಹಿಂದಿನ ವರ್ಷ (ಆಡಿಚ್ ಮಾಡಿರುವ) (ಆಡಿಚ್ ಮಾಡಿರುವ) ಆಡಿಚ್ ಮಾಡಿರುವ (ಆಡಿಚ್ ಮಾಡಿರುವ ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ 4.786.59 2.887.58 18.858.69 17,461.91 ನಿವ್ಯಳ ಲಾಭ / (ನಷ್ಟ) ಅವಧಿಗೆ (ತೆರಿಗೆ, ಹೊರತಾದ ಮತು ಅಥವಾ ಹೆಚ್ಚುವರಿ ಐಟಂಗಳಿಗೂ ಮುನ್ನ#) 802.59 -237.90 1,238,62 2,387.70 ತೆರಿಗೆಗೂ ಮೊದಲಿನ ಅವಧಿಯ ನಿವ್ವಳ ಲಾಭ / (ನಷ್ಟ)

-237.90 (ವಿಶೇಷ ಮತ್ತು / ಹೆಚ್ಚುವರಿ ಐಟಂಗಳ ನಂತರ#) 802.59 1.238.62 2,387.70 ತೆರಿಗೆಗೂ ನಂತರದ ಅವಧಿಗೆ ನಿವ್ವಳ ಲಾಭ / (ನಷ್ಟ) 584.86 -178.62 1,788,79 (ವಿಶೇಷ ಮತ್ತು / ಹೆಚ್ಚುವರಿ ಐಟಂಗಳ ನಂತರ#) 905.63 ಅವಧಿಗೆ ಒಟ್ಟು ಸಮಗ್ರ ಆದಾಯ {ಅವಧಿಯ ಸಂಚಿತ ಲಾಭ / ನಷ್ಟ (ತೆರಿಗೆಯ ನಂತರ) ಮತ್ತು ಇತರ ಸಮಗ್ರ ಆದಾಯ (ತೆರಿಗೆಯ ನಂತರ)} 570.80 -196.65 894.85 1,771.83 ಪಾವತಿಸಿದ ಈಕಿಟ್ಟಿ ಹೇಗು ಬಂಡವಾಳ (ಪ್ರತಿ ಷೇರಿಗೆ ರೂ.10 ಮುಖಬೆಲೆ) 950.08 950.08 ಲೆಕ್ಕ ಪರಿಶೋದಿಸಿದ ಹಿಂದಿನ ವರ್ಷದ ಬ್ಯಾಲೆನ್ ಶೀಚ್ ನಲ್ಲಿರುವಂತೆ ಮೀಸಲು (ಮರು ಮೌಲ್ಯಮಾಪನ ಮೀಸಲು ಹೊರತುಪಡಿಸಿ) 7,602.10 6,710.07 7,602.10 6,710.07 ಪ್ರತಿ ಷೇರಿಗೆ ಗಳಿಕೆಗಳು (ಪ್ರತಿ ರೂ.10/-) (ಮುಂದುವರಿಯಲು ಮತ್ತು ಸ್ಥಗಿತಗೊಳಿಸುವುದಕ್ಕಾಗಿ) (1) ಬೇಸಿಕ್ (Basic) 6.16 1.88 9.53 (2) ಡೈಲ್ಯೂಟೆಡ್ (Diluted) 6.16 1.88 9.53 18.83

ಗಮನಿಸಿ: a) ಮೇಲಿನವು 4ನೇ ತ್ರೈಮಾಸಿಕ ಮತ್ತು ಹಣಕಾಸು ವರ್ಷದ ವಿವರವಾದ ಸ್ವರೂಪದ ಸಾರವಾಗಿದೆ. 31 ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಹಣಕಾಸು ಫಲಿತಾಂಶಗಳು SEBI (ಪಟ್ಟಿ ಮತ್ತು ಇತರ ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಗಳು, 2015 ರ ನಿಯಮಾವಳಿ 33ರ ಅಡಿಯಲ್ಲಿ ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ಸಲ್ಲಿಸಲಾಗಿದೆ. 4ನೇ ತ್ರೈಮಾಸಿಕ ಮತ್ತು 31ನೇ ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದ ಹಣಕಾಸು ಫಲಿತಾಂಶಗಳು ಷೇರು ವಿನಿಮಯ ಕೇಂದ್ರ(ಗಳು) ಮತ್ತು ಕಂಪನಿಗಳ ವೆಚ್ಸ್ಕೈಟ್ ನಲ್ಲಿ (www.ovobelfoods.com) ಲಭ್ಯವಿದೆ.

b) ಲೆಕ್ಕಪತ್ರ ನೀತಿಗಳಲ್ಲಿನ ಬದಲಾವಣೆ(ಗಳ) ಕಾರಣದಿಂದಾಗಿ ನಿವ್ವಳ ಲಾಭ/ನಷ್ಟ, ಒಟ್ಟು ಸಮಗ್ರ ಆದಾಯ ಅಥವಾ ಯಾವುದೇ ಇತರ ಸಂಬಂಧಿತ ಹಣಕಾಸಿನ ಐಟಂ(ಗಳು) ಮೇಲೆ ಪ್ರಭಾವವನ್ನು ಅಡಿಟಿಪ್ಪಣಿ ಮೂಲಕ ಬಹಿರಂಗಪಡಿಸಬೇಕು

c) # - ಅಸಾಧಾರಣ ಮತ್ತು/ಅಥವಾ ಅಸಾಮಾನ್ಯ ವಸ್ತುಗಳನ್ನು ಲಾಭ ಮತ್ತು ನಷ್ಟದ ವಿವರಗಳಿಗೆ ಅನುಗುಣವಾಗಿ ಮತ್ತು Ind-AS ನಿಯಮಗಳು / AS ನಿಯಮಗಳು, ಯಾವುದು ಅನ್ವಯಿಸುತ್ತದೆಯೋ ಅದರಂತೆ ಹೊಂದಿಸಲಾಗಿದೆ

ಸ್ಥಳ: ಬೆಂಗಳೂರು ದಿನಾಂಕ: 27ನೇ ಮೇ, 2025

ಸಾರ್ವಜನಿಕ ಪ್ರಕಟಣೆ

ನ್ನ ಅರ್ಜಿದಾರರಾದ ಜಯಂತಿ ಕೋಂ. ಲೇಟ್ ಚಂದ್ರ ಶೇಖರ್



ಓವೋಬೆಲ್ ಫುಡ್ಸ್ ಲಿಮಿಟೆಡ್ ಪರವಾಗಿ ಸಹಿ/- ಪ್ರಕೃತಿ ಸರ್ವಯಿ ಕಂಪನಿ ಸೆಕ್ರೆಟರಿ

ಯಸ್ಸು ಸುಮಾರು 59 ವರ್ಷ. ವಾಸ : ನಂ.20. 10ನೇ ಕಾಸ ಭುವನೇಶ್ವರಿನಗರ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-560023 ಮತ್ತು ಇತರರು ಹೇಳುವುದೇನೆಂದರೆ ಮೃತ ಚಂದ್ರ ಶೇಖರ್.ಸಿ. ಬಿನ್ ಚನ್ನವೀರಪ್ಪ ರವರು ತಾ⊪ 30/05/2021 ರಂದು ನಿಧನರಾಗಿರುತ್ತಾರೆ. ಮರಣದ ಸ್ಥಳ : ನಂ.20. 10ನೇ ಕ್ರಾಸ್, ಭುವನೇಶ್ವರಿನಗರ, ಕೆ.ಪಿ.ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-560023. ಸದರಿಯವರ ಮರಣ ಪ್ರಮಾಣ ಪತ್ರವನು ಪಡೆಯಲು ನ್ಯಾಯಾಲಯದಲ್ಲಿ ಸಿ.ಮಿಸ್ ನಂ. 1494/2025 ಈ ಪ್ರಕರಣ ವನ್ನು ದಾಖಲು ಮಾಡಿರುತ್ತಾರೆ. ಮಾನ್ಯ 13ನೇ ಎ.ಸಿ.ಜೆ.ಎಂ. ನ್ಯಾಯಾಲಯದಲ್ಲಿ ಪ್ರಕರಣವು ತಾಃ 23–06–2025 ರಂದು ಬೆಳಿಗ್ಗೆ 11.00 ಗಂಟೆಗೆ ನಿಗದಿ ಪಡಿಸಿದೆ. ಸದರಿ ಅರ್ಜಿಯ ಬಗ್ಗೆ ಯಾವುದೇ ತಕರಾರು ಇದ್ದಲ್ಲಿ ಕೆಳಕಂಡ ಘನ ನ್ಯಾಯಾಲಯದಲ್ಲಿ ಸದರಿ ದಿನದಂದು ಹಾಜರಾಗಲು ಸೂಚಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸಹಿ/– ಶಿರಸ್ತೇದಾರರು, 13ನೇ ಅಪರ ನ್ಯಾಯಿಕ ಮಹಾ

ದಂಡಾಧಿಕಾರಿಯವರ ನಾ.ಯಾಲಯ. ಬೆಂಗಳೂರು ವಾಣೀತ್ರೀ ಪಾಟೀಲ್, ವಕೀಲರು

#### IN THE COURT OF THE HON'BLE PRINCIPLE SENIOUR CIVIL JUDGE AND JMFC AT SRIRANGAPATNA.

Late Sri H.P. Sheshagiri Rao, aged about 64 years, residing at No.1682, 1st Main Road, Maruthi Extension, Bengaluru-560021. Represented by his Power of Attorney Holder: Mr. Achyuth R Rao.

DEFENDANTS : Mrs. Ahalya D/o Late Sri H.P. Sheshagiri Rao aged about 64 years, residing at No.1373, 24th Main Bhanasha kari 2nd Stage, Bengaluru- 560070. and Others.

#### PAPER PUBLICATION SUMMONS TO DEFENDANT No.3(A) AND 3(B)

Smt. Indira Rajaram, **3(B). Smt. Kasturi Rajaram** daughter of Sri. Rajaram B. Sai and Late Smt. Indira Rajaram. The above residing at: No.1373, 24th Main, Banashankari 2nd Stage, Bengaluru-560070.

for parttion and others reliefs. Since you are the Defendant Nos.3(A) and 3(B) in the above suit, being the legal heirs of Defendant No 3 Late Smt. Indira Rajaram

SHERISTEDAR, CIVIL JUDGE (SR. D.) & JMFC'S COURT SRIRANGAPATNA Sri. Lokesh R, BA. LLB, Advocate TRB Complex Main Road

I.A. No. 2/2025 -in-M.C.O.P No.2248 / 2019

M/s. Universal Sompo General Insurance Co.Ltd., Unit-40, 4th Floor, Sangam Complex, 127, Andheri kurla road, Andheri East, Mumbai-400 059. ... PETITIONER/2nd

Pandit Sidaing Marathe, S/o. Sidaling, H.No.103, Lakshmi Halli, Kuthiraimani Belgav District, Karnataka State- 590 001. ... RESPONDENT/1st RESPONDENT NOTICE

Take notice that the above named

our objection. Failing which the case will be ecided ex-party.

M. MATHI

Counsel for Petitioner/ 2nd Respondent Salem-636 008. Cell-99523 64718

ಮಾನ್ಯ 34ನೇ ಅಪರ ಮೆಟ್ರೋ ಮಾಜಿಸ್ಟ್ರೇಟ್ ನ್ಯಾಯ ಬೆಂಗಳೂರು (ಮೇಯೋಹಾಲ್) ಸಿ.ಮಿಸ್.ನಂ. 50628/2024

ಸಾರ್ವಜನಿಕ ಪ್ರಕಟಣೆ

ನಾರ್ಣದರಿಗೆ ಪ್ರಾರ್ಥಾಣ ನಾನು ನನ್ನ ತಂದೆಯವರಾದ ಶ್ರೀ ಪಾತಣ್ಣ ಬಿನ್ ಲೇಟ್ ಮುನಿಮುದ್ದಕ್ಷರವರ ಮರಣ ಪ್ರಮಾಣಪತ್ರವನ್ನು ಪಡೆಯುವುದಕ್ಕಾಗಿ ಮಾನ್ಯ ಸದರಿ ನ್ಯಾಯಾಲಯದಲ್ಲಿ ಜನನ ಮತ್ತು ಮರಣ ನೋಂದಾವಣೆ ಕಾಯ್ದೆಯ 1969 ರ ಕಲಂ. 13(3) ಅಡಿಯಲ್ಲಿ ನನ್ನ ರ್ಷರಿಯವಾಣ ಕಲ್ಯಾಯ 1989 ರ ಕಲ್ಪನಿಗಳಿಗೆ ಅಡಿಯಲ್ಲ ಕಂದೆಯವರ ಮರಣ ಪ್ರಮಾಣ ಪತ್ರ ನೀಡಬೇಕೆಂದು ಪ್ರತಿವ ನಂ. 4 ರವರಿಗೆ ನಿರ್ದೇಶನ ನೀಡಬೇಕೆಂದು ಸದರಿ ಅರ್ಜಿಯ ನಾಖಲು ಮಾಡಿರುತ್ತೇನೆ ನನ್ನ ತಂದೆಯವರು ವಾಸವಿದ್ದ ನ ಊರಿನಲ್ಲಿ ಅಂದರೆ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆ ಶುರಂ ಹೋಬಳಿ, ಚಿಕ್ಕನಾಯಕನಹಳ್ಳಿ ಗ್ರಾಮದ ಸ್ವಗೃಹದಲ್ಲಿ ವಿನಾಂಕ : 11.12.1976 ರಂದು ಮರಣ ಹೊಂದಿರುತ್ತಾರೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಯಾವುದೇ <sup>"</sup>ವ್ಯಕ್ತಿಗಳು ಸು. ಯಾವುದೇ ತಂಟೆ ತಕರಾರುಗಳು ಇದರೆ ದಿನಾಂಕ

### YUKEN INDIA LIMITED

Registered Office: No. 16-C, Doddanekundi Industrial Area II Phase Mahadevapura, Bangalore-560048, Karnataka. Tel No: +91 9731610341; E-mail: csvil@yukenindia.com; Website: www.yukenindia.com CIN: L29150KA1976PLC003017

#### NOTICE OF POSTAL BALLOT AND REMOTE E-VOTING INFORMATION

NOTICE is hereby given to the Members of the Company pursuant to the provisions of Sections 108 and 110 of the Companies Act, 2013 ("the Act") read with Rules 20 and 22 of the Companies (Management and Administration) Rules, 2014 ("the Rules") Secretarial Standard-2 on General Meetings ("the SS-2") read with guidelines prescribed by the Ministry of Corporate Affairs ("the MCA") General Circular Nos. 14/2020 dated April 8, 2020, 17/2020 dated April 13, 2020, and subsequent circulars issued ir this regard, the latest being 09/2024 dated September 19, 2024 issued by the Ministry of Corporate Affairs ("MCA Circulars") Regulation 44 of the Securities and Exchange Board of India (Listing Obligations and Disclosure Requirements) Regulations, 2015 ("Listing Regulations") and other applicable provisions of the Act, rules, regulations, circular and notification (including any statutory modification(s), clarification(s), substitution(s) or re-enactment(s) thereof for the time being in force) that the following special business is proposed for consideration by the Members of the Company through Postal Ballot by voting through

electronic means ("e-voting"): Item No. Description of the Resolution

the remote e-voting system only.

To Re-appoint Mr. C P Rangachar (DIN: 00310893) as the Managing Director of the Company for a Period of 5 (Five) years with effect from 01st May 2025

To Create, Offer, Issue and Allot Equity Shares on Preferential Basis

As per the MCA Circulars, the Company has on May 28, 2025 completed the dispatch of the Postal Ballot Notice to the Members whose names appear on the Register of Members/List of Beneficial Owners as received from the National Securities Depository Limited (NSDL) and Central Depository Services (India) Limited (CDSL) at their registered email ids. Members whose names appeared on the Register of Members/List of Beneficial Owners as on Friday. May 23, 2025 i.e. the cut-off date, will be considered eligible for the purpose of voting. A person who is not a Member as on Friday, May 23, 2025 i.e. the cut-off date for reckoning voting rights, should treat this Notice for Information purposes only. Further, in accordance with the MCA Circulars. Postal Ballot forms and Business Repl Envelopes have not been sent to the Members. The communication of the assent or dissent of the Members would take place through

Members are requested to register the email id with their concerned DPs, in respect of electronic holding and with Kfin Technologies Limited ("KFin"). Further, those Members who have already registered their e-mail addresses are requested to keep their e-mail addresses validated/updated with their DPs / KFin to enable servicing of notices / documents / Annual Reports and other communications electronically to their e-mail address in future.

In compliance with provisions of Section 110 of the Act read with Companies (Management and Administration) Rules, 2014 and Regulation 44 of the Securities and Exchange Board of India (Listing Obligation and Disclosure Requirements) Regulations, 2015, the Company is offering remote e-voting facility to the Members of the Company. The Company has entered into an arrangement with KFin for facilitating remote e-voting services. The login credentials for casting the votes through remote e-voting have been sent to the shareholders along with the Notice of Postal Ballot The detailed procedure for casting of votes through remote e-voting has been provided in the Notice. The details will also be made

A copy of the Postal Ballot Notice is available on the website of the Company at www.yukenindia.com, website of the stock exchanges i.e. BSE Limited and National Stock Exchange of India Limited at www.bseindia.com and www.nseindia.com respectively and on the website of our e-Voting agency i.e. KFin Technologies Limited;

available on the website of the Company.

The remote e-voting period shall commence on Thursday. 29th May 2025 at 9:00 a.m. and end on Friday, 27th June 2025 at 5:00 p.m. Members may cast their vote electronically during the aforesaid period. The remote e-voting module shall be disabled at 5.00 p.m. on Friday, 27th June 2025 and remote e-voting shall not be allowed beyond the same.

The Board of Directors has appointed Mr. Abhishek Baradwaj AB, Practicing Company Secretary (FCS: 8908 & COP No. 13649) representing AAA & Co., Company Secretaries, as the Scrutinise for conducting the Postal Ballot process in a fair and transparent manner. The results of the Postal Ballot will be announced on Saturday, June 28th 2025. The result would be intimated to the Stock Exchanges where the Company's shares are listed and displayed along with the Scrutiniser's report on the Company's website i.e. www.vukenindia.com.

In case of any queries, the members can contact Mr. Premkumar Maruturi, KFin Technologies Limited at premkumar.maruturi @kfintech.com. The Members may also contact the Company's secretarial department by sending an email to csyil@yukenindia.com should you have any unresolved queries.

In case of any query and/ or assistance required, Members may refer to the Help & Frequently Asked Questions ("FAQs") available at the download section of https://evoting.kfintech.com or contact KFin at the email ID: evoting@kfintech.com or call KFin's toll free No.: 1800 309 4001 for any further clarifications/ technical assistance that may be required.

By order of the Board of Directors Yuken India Limited

Suchithra R

Company Secretary & Compliance Officer

CIN: U85110KA1996PTC020897

ಜಾಹೀರಾತಿಗಾಗಿ ಸಂಪರ್ಕಿಸಿ : 9845438807 / 9611755391

ಸಿ.ಮಿಸ್. ನಂ.193/2025 ರ್ಜಿದಾರರು: ಶ್ರೀಮತ್ತಿ ನಜಮಾ ಕೋಂ ಲೇಟ್ ಸೆಯದ್ ಸಾಬ್ ವಯಸ್ಸು 53 ವರ್ಷ. ವಾಸ- ವಿನಾಯಕನಗರ, 4ನೇ ವಾರ್ಡ್ ಕಿಂಗನವಾಡಿ ಶಾಲೆ ಹತ್ತಿರ, ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕು ೆಂಗಳೂರು ಗ್ರಾಮಾಂತರ ಜಿಲ್ಲೆ. ದುರುದಾರರು: ಜನನ ಮತ್ತು ಮರಣ ನೋಂದಣಾದಿಕಾರಿ ನಗರಸಭೆ, ದೊಡಬಳಾಪುರ ನಗರ, ದೊಡಬಳಾಪುರ ಸಾರ್ವಜನಿಕ ಪ್ರಕಟಣೆ

ಮಾನ್ಯ 2ನೇ ಅಪರ ಸಿವಿಲ್ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ,

ಮತು ಜೆ.ಎಂ.ಎಫ್.ಸಿ. ದೊಡ್ಡಬಳ್ಳಾಪುರ

ಈ ಮೇಲಿನ ಅರ್ಜಿದಾರರು ಈ ಅರ್ಜಿಯನ್ನು ಕರ್ನಾಟಕ ಜನನ ಮತ ಬರಣ ಕಾಯ್ದೆ 13(3) ಅಡಿಯಲ್ಲಿ ಮರಣ ಪ್ರಮಾಣ ಪತ್ರವನ ೀಡುವಂತೆ ಪರಿಹಾರ ಕೋರಿ ಈ ಕೆಳಗೆ ನಮೂದು ಮಾಡಿರುವಾ . ಮೃತ ಸೈಯದ್ಸಾಬ್ ಬಿನ್ ಲೇಟ್ ಗೂಡೂಸಾಬ್**ರವರು ದಿನಾಂ** 03.04.2015 ರಂದು ಸಹಜವಾಗಿ ಮೃತಪಟ್ಟಿದ್ದು, ಇವರ ಮರಣ ನಿನಾಂಕವನ್ನು ಎದುರುದಾರರು ನೋಂದಾವಣೆ ಮಾಡಿಕೊಂಡ ಅದೇ ರೀತಿಯಾಗಿ ಈತನ ಮರಣ ಪ್ರಮಾಣ ಪತ್ರವನ್ನು ನೀಡುವಂತ --ಜೀದಾರರು ಅರ್ಜಿ ಸಲ್ಲಿಸಿರುತ್ತಾರೆ.

ಮತ ಸೈಯದ್ ಸಾಬ್ ಬಿನ್ ಲೇಟ್ ಗೂಡೂಸಾಬ್ ರವ ಕರ್ಜಿದಾರರ ಗಂಡನಾಗಿದ್ದು, ಇವರು ವಿನಾಯಕನಗರ, 4ನೇ ವಾರ್ಡ್, ಅಂಗನವಾಡಿ ಶಾಲೆ ಹತ್ತಿರ, ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ದಿನಾಂಕ 03.04.2015ರಂದು ಮನೆಯಲಿಯೇ ಮತಪಟಿರುತಾರೆ. ಒಂದು ಪಕ್ಷ ಇವರು ಮೃತಪಡದಿದ್ದಲ್ಲಿ ಈ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾರಾದರೂ ಕಾನೂನುಬದ್ದ ವಾರಸುದಾರರಿದ್ದಲ್ಲಿ ಮೇಲ್ತಂಡ ಪ್ರಕರಣಕ್ಕೆ ತಕರಾರು ಸಲ್ಲಿಸಬಹುದು. ತಾವುಗಳು ದಿನಾಂ 30.06.2025ರಂದು ಬೆಳಿಗೆ 11.00 ಗಂಟೆಗೆ ಖುದಾಗಿ ಅಥವ ವಕೀಲರ ಮುಖಾಂತರವಾಗಲೀ ಈ ಮೇಲಂಡ ನ್ಯಾಯಾಲಯದ ಾಜರಾಗಲು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ದಿನ

ಕರ್ಜಿಯನ್ನು ತೀರ್ಮಾನ ಮಾಡಲಾಗುವುದ ಈ ಸಾರ್ವಜನಿಕ ಪ್ರಕಟಣೆಯನ್ನು ನ್ಯಾಯಾಲಯದ ಆದೇಶ ಮತ ಮೊಹರಿನೊಂದಿಗೆ ದಿನಾಂಕ 28.05.2025ರಂದು ನೀಡಲಾಗಿದೆ. ನ್ನಾಯಾಲಯದ ಆದೇಶದ ಮೇರೆಗೆ ಶಿರಸ್ತೇವಾರರು (ಆಡಳಿತ) ದೊಡ್ಡಬಳ್ಳಾಪುರ

ಶ್ರೀ ಟಿ.ಜೆ.ಶಿವಕುಮಾರ್, ವಕೀಲರು, ಸಿವಿಲ್ ನ್ಯಾಯಾಲಯದ

ಹಿತಾಸಕ ವ್ಯಕ್ತಿಗಳು ಹಾಜರಾಗದಿದಲ್ಲಿ ಏಕಪಕ್ಷೀಯವಾಗಿ ಅರ್ಜಿದಾರ

್ರ ಮುಂಭಾಗ, ರೋಜಿಪುರ, ದೊಡ್ಡಬಳ್ಳಾಪುರ ತಾಲ್ಲೂಕು. IN THE COURT OF THE HON'BLE SPECIAL SUB-JUDGE NO.1, SALEM (MOTOR ACCIDENTS CLAIMS TRIBUNAL) DISTRICT COURT CAMPUS, HASTHAMPATTY, SALEM-636 007

I.A. No. 3/2025 -in-M.C.O.P No.2247 / 2019 M/s. Universal Sompo General Insurance Co.Ltd., Unit-40, 4th Floor, Sangam Complex, 127, Andheri kurla road, Andheri East, Mumbai-400 059. ... PETITIONER/2nd

RESPONDENT -V/s-Pandit Sidaing Marathe, S/o. Sidaling, H.No.103, Lakshmi Halli, Kuthiraimani Belgavi District, Karnataka State- 590 001. ... RESPONDENT/1st RESPONDENT

NOTICE Take notice that the above named petitioner has filed a petition for REVENUE RECOVERY under 174 of MV Act against you before this Honourable Court. If you have got any objection, you may either directly or through an advocate appear before this Honourable Court on 13-06-2025 at 10:00 A.M and file your objection. Fallion which the case will be

your objection. Failing which the case will be decided ex-party. М МАТНІ Counsel for Petitioner/ 2nd Responde Salem-636 008. Cell-99523 64718 Date:28-05-2025

IN THE COURT OF THE LADDITIONAL O.S. No: 225 /2025

Plaintiff: Venkatachalapathy -V/s-

Defendant: M.G. Salimat Issue paper publication to Defendant, M.V. Salimat S/o Late Guruvaiah, aged about 80 years, R/at 76, K.H. Road, Bangalore-560027 PUBLIC NOTICE The Plaintiff instituted the above petition The Plaintiff instituted the above petition against the Defendant seeking for seeking Declaration and Permanent Injunction in the respect of the suit schedule properties in O.S. No.225/2025 as mentioned in the schedule. The plaintiff take by way sub-

service, i.e., above said paper publication. Hence you are hereby called upon to appear through personally or advocate before this court on 16-06-2025 at 11:00 AM in the default of your appearance before this court, the matter will heard and determined in your absence as exparte.

SCHEDULE PROPERTIES

SCHEDULE PROPERTIES
ITEM No:1: All that piece and parcel of the
Schedule property Sy. No. 64, Measuring 2
acres 5 guntas, Situated at Huilalu Village
Ilavala Hobli, Mysore Taluk & District
bounded on: East by: Property of Sy.
No.63, West by: Road, North by: Property
Sy. No.65, South by: Property Sy. No.62 TEM No.2: All that piece and parcel of the Schedule property Sy.No. 23 Measuring 8 acres 6 guntas, Situated at Huilalu Village, Ilavala Hobli, Mysore Taluk & District bounded on: East by: Property of SY. No.23 belongs to Doddegowda, West by: Puttamma's Propety, North by: Property of Sy. No. 43/9, South by: Remaining Sy. No. TEM No.3: All that piece and parcel of the Schedule property Sy.No. 54/2. Measuring 33 guntas out of 1 acres 3 guntas Situated at Huilalu Village, Ilavala Hobil, Mysore Taluk & District bounded on: East by: Property of Sy.No.54/1, West by: Property of Sy.No.44/02, North by: Property of Sy. No. 43/15, South by: Property of Sy. No. 13/15, South by: Property of Sy. No. 54/2.

No. 43/ No.54/2. No.54/2.

ITEM No:4: All that piece and parcel of the Schedule property Sy. No. 53/9 Measuring 1 acres 11.08 guntas, Situated at Huilalu Village, Ilavala Hobil, Mysore Taluk & District bounded on: East by: Property of Sy. No.55, West by: Property of Sy. No.55 why: Remaining Portion', South by: Remaining Portion', South Sy. Remaining Portion

Given under my hand and seal of the cour on this 27-05-2025 By order of the Court, Chief Ministeria Officer Civil Judge and In 1504 er, Civil Judge and JMFC Mysuru

Advocate for Plaintiff: R. VENU #39/2, A.S.N.V.N Sanga, K.G. Road, Bangalore, Mobile: 9743691433.

BEFORE THE HON'BLE COURT OF PRINCIPAL DISTRICT AND SESSIONS JUDGE AT MYSURU P & SC. NO.13/2024

Court on 13-06-2025 at 10:00  $\Delta$  M and file

Counsel for Petitioner/ 2nd Respondent Salem-636 008. Cell-99523 64718,

Date:28-05-2025

ion. Failing which the case will be

Petitioner : P. Lokesh S/o Late Puttaswamy, Aged About 47 years #1242, 8th cross, Vinoba Road, Devara Mohalla, Mysuru - 570 024 -Vs-Respondent : P. Somashekar S/o Puttaswamy, #1165/1, Narayana Sastri

Road, Devaraj Mohalla, Mysuru - 570 PUBLIC NOTICE

001

Take notice that the above-name Petitioner has filed the above petition for probate certificate for the Will dated 01.03.2009 of late V. Sakamma and grant probate certificate empowering the petitioner to lawfully succeed to the Petition Schedule Property.

If anybody has any objection for grant of probate certificate in favour of petitioner, they may appear before the Court on 05.07.2025 at 11 A.M either in person or through their counsel to oppose for grant of probate certificate favour of the petitioner pertaining to the petition schedule property. SCHEDULE

All that piece and parcel of having

ts House No. 1242, measuring 25 feet

ength, 9 feet width situated at 8th

cross, Vinoba Road, Devarai Mohalla,

Mysuru East by: property belonging to Mahadevamma, West by: Galli, North by: House belonging to Kamalamma outh by: House belonging to Kurubara Madappa. Given under my hand and seal of the Court dated 28th day of May 2025.

By the Order of the Court

**Chief Administrative Officer** District and Sessions Judge, Mysuru SPANDANA LAW ASSOCIATES JENIFER PINTO. Advocate KAR 1551/2015, Door No. 133 Udayagiri Mysuru-570009 State of Karnataka.

Contact No: +91 8762577490 E-Mail jenifa20@gmail.com ಕೊಮ್ಮಘಟ್ಟ, ಕೆಂಗೇರಿ, ಬೆಂಗಳೂರು-560060

ಅರ್ಜದಾರರು ಪರ ವರ್ಕಲರು : ರಘನಾಥ ಹೆಚ್.ಆರ್, ವಕೀಲರು ನಂ. 202, 2ನೇ ಮಹಡಿ, ಬಿ-1, ಫೇಸ್-2, ಬಿಡಿಎ ಫ್ಲಾಟ್, ಕೊಮ್ಮಘಟ್ಟ, ಕೆಂಗೇರಿ, ಬೆಂಗಳೂರು-560060.

OS.NO:53/2022. PLAINTIFF : MR. RAMESH S. RAO S/o

3(A) Sri. Rajaram B. Sai husband of Late

Bengaluru-560070. Whereas the plaintiff has instituted the above suit against all the Defendants you are hereby summoned to appear perfore the court of the principle senior Civil Judge and JMFC, Srirangapatna, in person or by a pleader on the **30th day** of June **2025** (30.06.2025) at 11 a.m. to answer the same, failing which the suit will

this 27th day of May 2025 BY ORDER OF THE COURT

Srirangapatna - 571438. IN THE COURT OF THE HON'BLE SPECIAL SUB-JUDGE NO.1, SALEM (MOTOR ACCIDENTS CLAIMS TRIBUNAL) DISTRICT COURT CAMPUS, HASTHAMPATTY, SALEM-636 007

RESPONDENT -V/s-

lake notice that the above named petitioner has filed a petition for REVENUE RECOVERY under 174 of MV Act against you before this Honourable Court. If you have got any objection, you may either directly or through an advocate appear before this Honourable Court on 13-06-2025 at 10:00 A.M and file

ಅರ್ಜಿದಾರರು : ಶ್ರೀ ನರಸಿಂಡ .ಪಿ. ಬಿನ್ ಲೇಟ್ ಪಾರ್ಸ್ಟ್ 60 ವರ್ಷಗಳು, ವಾಸ ನಂ. 1537, 23ನೇ ಎ ಕ್ರಾಸ್, ಹೆಚ್ಎಸ್ಆರ್ ಲೇಔಟ್, 7ನೇ ಸೆಕ್ಟರ್, ಬೆಂಗಳೂರು-560102. ಮತ್ತು : 1. ಶ್ರೀಮತಿ ಆರೋಧ್ ಮೇರಿ, ಬಿನ್ ಲೇಟ್ ಮುನಿರತ್ನಮ್ಮ ಶಿಂದಿ ಚಿತ್ರದ ಸಿತ್ತಿ ಸರ್ಕರ್ಗಳು

ಪ್ರೋಕಾರಗಳು, ಯಾವುದೇ ತಂಟ ತಕರಾದುಗಳು ಇದ್ದರ ಏಹಾರ್ಡ: 16.06.2025 ರಂದು ಸಮಯೆ ಬೆಳ್ಳಿಗೆ 1.00 ಗಂಟಿಗೆ ಮಾನ್ಯ ಸರರಿ ನ್ಯಾಯಾಲಯದ ಮುಂದೆ ಬಂದು ತಮ್ಮ ಆಕ್ಷೇಪಣೆಗಳು ಇದ್ದರೆ ಸಶ್ವಿಸಬಹುದು ಇಲ್ಲವಾದ ಪಕ್ಷದಲ್ಲಿ ಸದರಿ ನ್ಯಾಯಾಲಯವು ಸೂಕ್ತ ಆದೇಶವನ್ನು ಹೊರಡಿಸುತ್ತದೆ ಎಂದು ಈ ಮೂಲಕ ತಿಳಿಸಲಾಗುತ್ತದೆ. ನ್ಯಾಯಾಲಯದ ಆದೇಶದಕ್ಕನುಗುಣವಾಗಿ ನನ್ನ ಸಹಿ ಮತ್ತ ಮೊಹರು ದಿನಾಂಕ : 16.05.2025.

Place: Bengaluru

Date: 28.05.2025